

“ಡೂರದ ದೇಶಕ್ಕೆ”

(1 ನಮುವೇಲ 27-2 ನಮುವೇಲ 2)

ತ್ರಿಪಂಚದಲ್ಲಿಯೇ ಅತಿ ಅನ್ತಮ ಹಾಗೂ ತ್ರಿಸಿದ್ದ ಹೊಂದಿದ್ದ ಜಿಕ್ಕ ಕಥೆಯು ಈ ವಾಕ್ಯದಿಂದ ಹೂರಂಭಗೊಳ್ಳುತ್ತದೆ:

“ಒಬ್ಬನೊಬ್ಬ ಮನುಷ್ಯವಿಗೆ ಇಬ್ಬರು ಮತ್ತುಜದ್ದರು. ಅವರಲ್ಲ ಕಿಲಯವನು ತಂದೆಗೆ - ಅಪ್ಪು ಅಸ್ತಿಯಲ್ಲ ನನಗೆ ಬರತಕ್ಕ ಹಾಲನ್ನು ಕೊಡು ಎಂದು ಕೇಳ ಕೊಳ್ಳಲು ತಂದೆಯ ಬದುಕನ್ನು ಅವರಿಗೆ ಹಂಚಿಕೊಳ್ಳಿನು. ಸ್ವಲ್ಪ ದಿವಸದ ಮೇಲೆ ಆ ಕಿಳಿಹಗನು ಎಲ್ಲ ಕೊಡಿಸಿಕೊಂಡ ದೂರದೇಶಕ್ಕೆ ಹೊರಟುಹೊಗಿ ಅಲ್ಲ ಹಣಂಗನಾಗಿ ಬದುಕಿ ತನ್ನ ಅಸ್ತಿಯನ್ನು ನಾರೆ ಮಾಡಿ ಇಟ್ಟನು. ಹಿಂಗೆ ಅವನು ಎಲ್ಲ ಹಾಳುಮಾಡಿಕೊಂಡ ಮೇಲೆ ಆ ದೇಶದಲ್ಲಿಲ್ಲ ಹೋಲಪಾದ ಬರ ಬಂದು ಏನೂ ಗಡಿಯಲ್ಲದವನಾದನು. ಆಗ ಅವನು ಹೊಗಿ ಆ ದೇಶದ ಸಿವಾಸಿಗಳಿಂದ ಒಬ್ಬನಲ್ಲ ನೇರಿಕೊಂಡನು: ಆ ಮನುಷ್ಯನು ಹಂಡಿಗಳನ್ನು ಮೇಲನುಪರದಕ್ಕೆ ಅವನನ್ನು ತನ್ನ ಹೊಲಗಳಿಗೆ ಕಳಿಸಿದನು. ಹಿಂಗಿರಲಾಗಿ ಅವನು ಹಂಡಿ ತಿನ್ನತ್ತಿದ್ದ ಕಾಯಗಳನ್ನಾದರೂ ತಿಂದು ಹಸಿತನ್ನು ತೀರಿಸಿಕೊಳ್ಳಬೇಕೆಂದು ಆಶೆಪಟ್ಟನು: ಆದರೂ ಯಾರೂ ಅವನಿಗೆ ಕೊಡಲಲ್ಲ” (ಲೂಕ 15:11-16).

ಯಾಕೆ ಈ ಯುವಕನು ಮನೆಯನ್ನು ಜಿಟ್ಟಿ ಹೋದನು? ಒಂದು ಚೇಳಿ ಅವನ ತಂದೆಯ ಶಿನ್ನ ಅವನಿಗೆ ಹಿಡಿಸಲಾಗು. ಒಂದು ಪೇಶೆ, ಮನೆಯ ಜವಾಬ್ದಾರಿಯ ಕೆಲಸಗಳು ಅವನಿಗೆ ಬೇಸರಗೊಳಿಸಿದ್ದವು. ಒಂದು ಪೇಶೆ ತ್ರಿಪಂಚನ್ನು ನೋಡಲು ಇಷ್ಟಪಟ್ಟಿದ್ದನು, ಯಾವುದೇ ಕಾರಣವಿದ್ದರೂ, ಅವನು ದೂರದೇಶಕ್ಕೆ ಹೋದನು. ಆದರೆ ಅಲ್ಲ ಅವನಿಗೆ ಅಪಾರಾಯಾಯತ್ವ.

ಈ ತ್ರಿಸಿದ್ದ ಹಡೆದ ಕಥೆಯನ್ನು ಯೋಜಿಸುವಾಗ, ಈ ತಟ್ಟಿ ಹೋದ ಮರನ ಹಾದಿಯನ್ನೇ ಹಿಡಿದಿರುವ ನಾಬಿರಾಯ ಜನರ ಬಗ್ಗೆ ನಾನು ಯೋಜಿಸುತ್ತೇನೆ. ಭಯ ಭೀಕ್ಕಪ್ಪಣಿ ತಂದೆ, ತಾಯಿಯಂದ ಬೀಳಿಯಲ್ಪಟ್ಟ ಯೋವನನ್ನು ಯೋವನನ್ನುತ್ತೀರ ಬಗ್ಗೆ ಯೋಜಿಸುತ್ತೇನೆ. ಜಿಂದನದಲ್ಲ ಏನೆಂ೰ು ಕಳಕೊಂಡಿದ್ದಾರೆ ಎಂದು ಯೋಜಿಸಿ ಹಾಜ ಕುಂಜರುವ ದೂರ ದೇಶಕ್ಕೆ ಹೋಗುತ್ತಾರೆ. ಮನೆಯಂದ ದೂರವಾಗಿ ಹೊಗಿ ತಂದೆ ತಾಯಿಗಳ ಮನ ಮುಲಯುವ ನಾಬಿರಾಯ ಜನರ ಬಗ್ಗೆ ಯೋಜಿಸಿತ್ತೇನೆ. ಮಾದರ ಹಾಗೂ ಮಧ್ಯದಿಂದ ತಮ್ಮ ಜೀವನದ ನೋಡನ್ನು ಮರೆಯಬಹುದು ಎಂದು ತಿಖಿಯುವ ಯೋವನನ್ನರ ಬಗ್ಗೆ ಯೋಜಿಸುತ್ತೇನೆ.

ಯೋವನನ್ನರು ಮಾತ್ರವಲ್ಲ ಗಂಡ ಹೆಂಡತಿಯರು ತಮ್ಮ ದಾಂಪತ್ಯದ ಜೀವನದಿಂದ ಬೇಕನತ್ತು ತಮ್ಮ ಜೊತೆಗಾರರನ್ನು ಜಿಟ್ಟಿ ಜೀವನವನ್ನು ಆಘಾತಪಡಿಸಿಕೊಂಡಿದ್ದಾರೆ. ತಂದೆತಾಯಿಗಳ ತುಂಬಂಬದ ಬಾರಕ್ಕೆ ಬೇಸರಗೊಂಡು ತಮ್ಮ ತುಂಬಂಬದಿಂದ ದೂರವಾಗಿದ್ದಾರೆ ಒಂದು ಮುಂಜಾನೆ ಎದ್ದು ಕೈಸ್ತರು “ಜೀವನದ ನಂತೋಷ ಹೊರಟು” ಹೋಯಿತು ಎಂದು ತ್ರಿಪಂಚಕ್ಕೆ ಅಂತ ಕೊಂಡಿದ್ದಾರೆ. ತ್ರಿಸಂಗಿಗಳ, ಹಿಂತಿಯರ ನಭಾ ನೇರವರುಗಳ ದುಷ್ಪತನ ಹೊರಪಡಿಸಿದಾಗ ನಭೆಯನ್ನು ನಾಶಪಡಿಸಿದ್ದಾರೆ.

ಯಾರು ನುರಜಿತರಲ್ಲ. ಶ್ರೀನ್ನಾನ ದೇಹದ ನದನ್ಯರುಗಳಾಗಿ ಒಕ್ಕೆದನ್ನು ಮಾಡುವದರಲ್ಲ

“బీనరచాగి” (గలాక్య 6:9) త్రియ ఇల్లద దూరు దేశక్కే హోరటు హోగబముదు. అవధీయతెయ దూరదేశక్కే హోదపరఱ తిష్ఠిహోద మగను మాత్ర మోదలగనల్ల. అదర పలణాచువన్ను ఎదులసిదపరఱ అవను మోదలనెయవను అల్ల కడెయవను అల్ల.

ఈ తిష్ఠిహోద మగన బిషయదల్ల యొజిసువాగ, దాబిలదన బిజిత్రవాద జిచి తద అవధియన్ను నేనపు మాడికోళ్ళతేనే: ఆతను ఫిలష్టియర మధ్యదల్ల కళీద 16 తింగళుగళన్ను నేనపు మాడికోళ్ళతేనే. కళీద నంజికెయల్ల 1 నమువేల అధ్యాయ 26రల్ల ఎరడనే నాల, దాబిలదను, నోలన జిచవచన్ను లుజసిద్దన్ను గమనిసిద్దేఉచే. అధ్యాయ 27 ఈ లీతి ష్టారంభపాగుత్తుదే,

దాబిలదను తన్న మనస్సినల్ల నాను ఇల్లద్దరే హేంగ ఒందు దిన నోలన కృయింద మడియలే బేటకు. ఆదదలింద ఫిలష్టియర దేశక్కే హోగి తిష్ఠిసికోళ్ళపుచే ఉత్కము. ఆ మేలే నోలను ఇన్నూయేలో ష్టాంగెగళల్ల నన్న హుపుకదే జప్పుజడువను. నాను అవన కైగే తిష్ఠిసికేండవనాగిరువేను అందు కోండను తన్న ఆరు నూరు మండే స్వేసికరేండనే గత్త ఉలిన అరసనూ, మాచ్చోకన మగనూ ఆద ఆకింషన బంగి హోదను. అవనూ అవన జనరు తమ్మ తమ్మ కుమంబ నహితచాగి ఆకింషన ఉరాద గత్త ఉలినల్ల వాసిసిదు. ... (పజన గంభ 1-3).

మోదలనెయ బాల దాబిలదను గత్త అరసనాద ఆకింషన సకాయదింద తిష్ఠిసికేండను నంతర కుజ్జన లిలియల్ల నఱసి తిష్ఠిసికేండిద్దను (1 నమువేల 21:10-15). ఈ లీతియాగి ఒంభత్తు వఁషణగళు కళీద నంతర, పలస్తితియు బదలాగిత్తు, నోలను దాబిలదన్ను ద్వేషిసుత్తిరువదు ఎల్లలగూ తిజదిత్తు. దాబిలదను బకు నంపయ్యాపుళ్ళ నేనేయన్ను తందు ఆకింషన సకాయక్కే కేట్టును. ఈగ గత్తనల్ల దాబిలదసిగే ఒళ్ళ న్నాగిత సిక్కితు. ఆదుదలింద ఆతను, ఆతన కుమంబవు ఫిలష్టియదల్ల వాసవాగిద్దరు. “దాబిలదను ఫిలష్టియర దేశదల్ల ఒందు వరుషవూ నాల్చు తింగళ వాసవాగిద్దను” (27:7).¹

ఆదన్ను కూలంకుషవాగి పలితిఱసిదరే ఫిలష్టియరు దేవజనలగే యాప లీతి యాద వ్యోలిగాగిద్దరు ఎంబుదాగి తిజయబేటకు.² అపరు మెడిటెలియనో దండెయ మేలాద్ద కానానో దేశదల్ల వాసిసుత్తిద్దరు. అదు దేశద స్వేరుక్క భాగదల్లదే (నస్కే పుటపన్ను నోడి). అపరు విర్కారథకరాగి (అందరే అధి మనుష్య అధి బిసిన) ఆకారచిద్ద దాగోనినన్ను³ అణ్ణయోలత⁴ దేవతెగళన్ను పూజిసుత్తిద్దరు. ఫిలష్టి జయించపు జిక్కుదాగిద్దరు,⁵ వాటిజ్యవాగి బెల్చిదిద్దలింద అల్ల హెష్టు జినసంబేయత్తు. అపరు బలపుళ్ళ కాగూ ఆకంటియ జనరాగిద్దరు.⁶

యెహోంలువను ఇన్నూయేల్యరన్ను కానానిగే నడిసిదాగ, ఫిలష్టియ ముకాపట్టివన్ను కఁడోణయల్లడలు కష్టవాగిత్తు⁷ న్నాయిన్నాహకర ఆడెజిత అవధియల్ల పున పున ఇన్నూయేల్యర దశ్శిల భాగవన్ను ఆక్రమిసిద్దరు.⁸ నాల్చుత్తు వఁషణగళ కాల ఆ నష్టద మేలే ఆడజిత నడిసిద్దరు.⁹ ఫిలష్టియర స్వభావ యాప లీతి ఇద్దపు అందరే, ఫిలష్టియ నుందల డెలాళన్ను నేనపు మాడికోళ్లి,¹⁰ నంసోనను బలహిననాద మేలే అవన మేలే ఆపరు నడిసిద అవమానవన్ను నేనపు మాడికోళ్లి.

ನಂತರವೇಲನ ದಿವಸದಲ್ಲಿ ಫಿಅಷ್ಟಿಯರು ದೇವ ಜನರ ಮೇಲೆ ದೊಡ್ಡ ಜಯವನ್ನು ನಾಧಿಸಿ ಇನ್ನಾಯೆಲ್ಲೂ ಜನಾಂಗದ ಪಲಭದ್ವಾದ ಮಂಜಾಷವನ್ನು ಸರೆಹಿಡಿದರು. ದೇವರ ಮಂಜಾಷವನ್ನು ಅಷ್ಟರೇಳೆಗೆ ಕೊಂಡು ಹೋಗಿ ಮತ್ತು ದಾಗೋನನ ಮಂದಿರದಲ್ಲಿಷ್ಟಿರು.¹¹ ನೌಲನು ರಾಜ್ಯಭಾರತೆ ಬಂದಾಗ, ಯಾದಾಯದ ಮಧ್ಯದಲ್ಲಿ ಇವರು ಹಾಳೆಯ ಮಾಡಿಕೊಂಡಿದ್ದರು.¹² ಎಲ್ಲಾ ಕಡೆಯಂದಲೂ ಇನ್ನಾಯೆಲ್ಲೂ ಮೇಲೆ ಯಿದ್ದ ಮಾಡಿದರು.¹³ ನಮ್ಮ ಈ ಹರ್ಯಾದಲ್ಲಿ ಅವರ ಅನೇಕ ಹೋರಾಟದಲ್ಲಿ ಕೆಲವನ್ನು ಮಾತ್ರ ನೋಡಿದ್ದೇವೆ. ಮತ್ತು ಈ ಹರ್ಯರ ಅಂತ್ಯದಲ್ಲಿ ಇನ್ನು ಹೆಚ್ಚಾದದನ್ನು ನೋಡಿದ್ದೇವೆ.

ಫಿಅಷ್ಟಿಯರೂ ನೆನಸಿದ ಹಾಗೆ ನಡುಕೊಂಡಿದ್ದರೆ, ದೇವರಾಲಸಿಕೊಂಡ ಜನಾಂಗ ವಾದ ಇನ್ನಾಯೆಲ್ಲರು ಕೊನೆಗಾಣಿಸುತ್ತಿದ್ದರು. ಅವರ ದೇವರಾದ ಯಿಹೋವನ ಹೆಸರನ್ನು ಉಜ್ಜಿಲನಲಾರದ ಸ್ಥಿತಿಗೆ ಬರಬೇಕಾಗುತ್ತಿತ್ತು ಎಂದು ಬಯಸಿದ್ದರು. ಅನ್ಯರು ವಿರುಕಾರಾ ದಕರು, ದೇವಲಲ್ಲಿದೆ ಜನಾಂಗದವರ ಮಧ್ಯದಲ್ಲಿ ಜೀವಿಸಲು ದಾಖಿಲನು ಹೋಗಿದ್ದು ಮನಸ್ಸನ್ನು ತತ್ತ್ವಿಸಿತು. ಅತನು ಅದನ್ನೇ ಮಾಡಿದನು. ನಾಬಿರ ವರ್ಣಗಳ ಹಿಂದೆ ಯೆಸು ಹೇಳದ ತಪ್ಪಿ ಹೋಗದ ಮಗನ ಕಥೆಯ ಹಾಗೆ, ದಾಖಿಲನು ಹಿಂಗೆ “ತುಯಾಣ ಮಾಡಿ ದೂರ ದೇಶಕ್ಕೆ ಹೋಗಿದ್ದನು.” ಭಾಗೀಜಾತಕವಾಗಿ ದೂರಬಿಲ್ಲಿದ್ದರು, ಸ್ವೇತಕವಾಗಿ, ಆತ್ಮಿಕವಾಗಿ ದೇವರ ವಿಷಯದಲ್ಲಿ “ದೂರಬಿಯಿದೆ ದೇಶಕ್ಕೆ ನಾವು ನಹ ತುಯಾಣ” ಮಾಡಿದ್ದೇವೆ. ನಮ್ಮ ಉತ್ತಮವಾದ ವಿಶ್ವಾಸದಿಂದ, ಜೀವಿತದಿಂದ, ಬೋಧನೆಯಿಂದ, ದೂರವಾಗಿದ್ದೇವೆ.

ಈ ಹಾತದಲ್ಲಿ ಮುರು ಶ್ರುತಿಗಳನ್ನು ನಾವು ಕೇಳುತ್ತೇವೆ: (1) ದಾಖಿಲನು ಯಾಕೆ ಈ ಲೀಟಿ ಮಾಡಿದನು? (2) ಅದರ ಪರಿಜಾಮವೇನು? (3) ದಾಖಿಲನು ಯಾವ ಲೀಟಿಯಲ್ಲ ಹಿಂದಿರುಗಿದನು? ನಾವು ಯಾಕೆ ದೂರ ದೇಶಕ್ಕೆ ಹೋದೆವು? ಹಿಂದಕ್ಕೆ ಹೇಗೆ ಬರಬಹುದು ಎಂದು ತಿಳಿದುಹೋಳುತ್ತೇವೆ.

ದೂರ ದೇಶಕ್ಕೆ ಹೋಗಲು ಕಾರಣವೇನು (1 ನಂತರ 27:1-3)

ದಾಖಿಲನು ಫಿಅಷ್ಟಿಯರ ಜೊತೆಗೆ ಜೀವಿಸಲು ಹೋಗ ಕಾರಣವೇನು? ನಾಮಾನ್ಯವಾದ ಉತ್ತರ ನೌಲನಿಂದ ತಪ್ಪಿಸಿಕೊಳ್ಳಲು (1 ನಂತರ 27:1).¹⁴ ದಾಖಿಲನ ಈ ನಿಧಾನರದಲ್ಲ ಶ್ರಾವಂಜಿಕ ಮೋನತನವು ಇದೆ. ದಾಖಿಲನು ನೌಲನಿಂದ ದೂರವಾದನೋ (27:4). ಅನೇಕ ವರ್ಣಗಳ ನಂತರ ಮೊದಲನೆಯ ನಾಲ ದಾಖಿಲನು ನಾಮಾನ್ಯ ಜೀವಿತದಿಂದ ತಪ್ಪಿಸಿಕೊಂಡು ತನ್ನ ಕುಟುಂಬ ನಮ್ಮೇತ ದೂರವಾಗಿದ್ದನು.

ಒಬ್ಬ ಬರಹಗಾರರು 27:1ರ ಬಗ್ಗೆ ಹೇಳಿದಂತೆ, “ದಾಖಿಲನು ಭಕ್ತಿಯಲ್ಲಿ ಕುಂದಿದವನಾಗಿ, ಇನ್ನಾಯೆಲ್ಲೂ ಹೋರಿಸಿನಿಂದ ಸುರಕ್ಷಿತಯನ್ನು ಬಯಸಿದನು.”¹⁵ “ದಾಖಿಲನು ವಿಶ್ವಾಸದಲ್ಲಿ ಕುಂದಿದವನಾಗಿದ್ದನೋ?” ಹೆಚ್ಚಾಗಿ ಈ ವಿಷಯವನ್ನು ಧೃಗ್ಯಾಸಿಸಿದಷ್ಟು ಈ ಬರಹ ನರ್ತವೆನಿಸುತ್ತದೆ. ಹೋದು ದಾಖಿಲನು ಭಕ್ತಿಯಲ್ಲಿ ಕುಂದಿದ್ದನು. ಈ ವಿಷಯಗಳನ್ನು ನೆನಪು ಮಾಡಿಕೊಳ್ಳಣಾ: ಮುಂದಿನ ಅರನನು ದಾಖಿಲನೇ ಎಂದು ವಾಗ್ಯಾನ ಮಾಡಿದನು, ದೇವರು ಅವನ ನಂಗಡ ಇರುವೆನು ಎಂದು ದೇವರು ವಾಗ್ಯಾನ ಮಾಡಿದ್ದನು, ಒಂಬತ್ತು ವರ್ಣಗಳ ದಾಖಿಲನು ನೌಲನ ಕ್ಷೇಗೆ ಸಿಗಿದಂತೆ ಮಾಡಿದಲಿಂದ ನೌಲ ಯೋನಾತಾನ, ಅಜಗ್ಗೀಲ್ರಾ ದಾಖಿಲನೇ ಮುಂದಿನ ಅರನನು ಎಂದು ನಂಜಿದ್ದರು (1 ನಂತರ 23:14).

ದಾಖಿಲನು ಇದನ್ನೆಲ್ಲಾ ಅಲಿಟ್ಟಿರು. ದಾಖಿಲನು ಎಲ್ಲಾ ಕೆಲಸಗಳಲ್ಲಿ ದೇವರ ಹನ್ತ ಇದೆ ಎಂದು ಅವಸಿಗೆ ತಿಳಿದಿತ್ತು ನೌಲನ ಕ್ಷೇಯಂದ ತಪ್ಪಿಸಿಕೊಳ್ಳಲಾರ ಎನ್ನುಪ್ರಾರ ಬಗ್ಗೆ ದಾಖಿಲ ನಿಗೆ ರುಜುವಾತು ಮಾಡಲು ಯಾವ ಪುರಾವೆಯನ್ನು ಹೊಡಬಹುದು (27:1)?

ಹೇಗೆ ನಾನು ಉಹಿಸಿತ್ತೇನೆ, ಮೊದಲಮುಜ್ಜಿದ, ಕಷಾಹಿಣವಾದ ಒಂದು ಮುಂಜಾನೆ ದಾಖಿಲನು ನಿತ್ಯೇಯಂದ ಎದ್ದಾಗ, ಹಿಂದಿನ ರಾತ್ರಿ ನಿಧ್ರಾಹಿಣವಾದ ರಾತ್ರಿಯಾಗಿತ್ತು.

ముంజానేయ లుప్తకారచాద తణ్ణగాద రూట్లి మేకేయ కాఅన బెణ్ణీయ ముందే కూతిరువాగ, ఆటన జదిలద హాళీయ మత్తు తస్మి హెండితియర సోలాన ముబవన్ను దృష్టిసిదాగ, ఈ లింగయాద జీవనవన్ను ముందువలనలు నాధ్యబిల్ల, యావ నమయిదల్లాదరు సోలను ఆత్మమణి మాడబహుదు. నాను నాయిద హేరతు సోలసిగే నంటోషచాగువదిల్ల, కింగే అవను సిష్టుసిరు జష్టు, హళ్ళిమచ్చే నోలడి. “నమగే బేం మాగ్సచిల్ల నాపు ఈ దేశదింద హేరగే హేగలే బేతు,” ఎందు పయన్నుదవనంతె ఎద్దు, తస్మిపరేల్లు ముందే హేగువంతె ఆదేశిసిదను.

దాఖిలదను తస్మి మనస్సినఱ్ల నాను ఇల్లజద్దరే హేగొ ఒందు దిన సోలన కైయింద మడియలే బేంకు. ఆదదలింద థిలష్టియర దేశక్కే హోగి తష్టిసికేంబుల్లచుదే లుత్తుమ. ఆ మేలే సోలను ఇన్నాయిలో క్రూంటగళ్ల నన్నున్న కుడుకడే జష్టు జడువను, నాను అవన క్షేగే తష్టిసికేందచనాగిరు చేసు అందు కేండను (27:1, 2).

దాఖిలదను దేంచర జిత్తువన్ను హలగెచీసిదే, తస్మి మనస్సినోందిగే మరాడి కోండను. గమసిలి అవన ఆలోఇజనే న్నాధ్యద్వాగిత్తు. “నాను ఒందు దిన సోలసింద కఠనాగుచేసు. అందుకోండ నాను థిలష్టియ దేశక్కే హేగువందే ఒళ్లే దెందను. ఆగ సోలను నన్నున్న ఇన్నాయిల్లయ్యల్ల కుడుకడే ఇయవను అవన క్షేయింద తష్టిసికేంబువేను” నిష్టు ఆలోఇజనే న్నాధ్యదింద కూడి సిష్టు స్ఫూర్తిక్కే లుత్తుమచా దద్దు విను ఎందు యోజిసువాగ ఎరడు హలించామ లుంపాగుత్తుడే: నిష్టు నంజకేయ ధృతిగెండుత్తుడే, కాగూ దారద దేశ ఆకణ్ణిటియవాగి కాబుత్తుడే.

దూర దేశక్కే హేగువంధు యావాగలూ నంజకేయ బిషయవాగిరుత్తుడే - తండె తాయయల్ల ఇష్టుయిచ నంజకేయ కోరతె, మదుచేయల్ల నంజకేయ కోరతె, జనరల్ల ఇష్టుయిచ నంజకేయ కోరతె, నమ్మిల్ల వృపహలనువదరల్ల జనరల్ల కోరతె, నమ్మిల్ల నాపు ఇష్టుయిచ నంజకేయ కోరతె ఎల్లదిక్కిరితలు దేంచర మేలే ఇష్టుయిచ నంజకేయ కోరతె నమ్మిన్న దూర దేశక్కే నడినుత్తుడే.

మనస్సిగే సిరాళ (1 నముపేఱ 27:4)

ధృతిగెంట్ట నంజకేయ కారణదింద దాఖిలదను థిలష్టియ దేశక్కే హేగుదను, ఆదరే నన్ను ముందిన యోజనేయు కేలవలిగే ఆళ్లయ్యపుంటు మాడుత్తుడే: అవనిగే తస్మిజాగి బేంకాద్దు తాత్మాలికచాద జధగడే: 27:4రల్ల “దాఖిలదను తష్టిసికేండు గత్త లూలిగే హేగుదనేంబ వర్ణమానవన్ను సోలను కేంజ ఆమేలే అవనస్ము కుడుకలే ఇల్ల” ఈగ దాఖిలదను యావాగలూ ఎజ్జర్నోశ్చ బేంకాగిరిల్ల, అవను మత్తు అవన కుటుంబపు ఈ ఒళ్లే నంస్మితియ మధ్యదల్ల జీభి నబహుదు. ఈగ అవను సిరాళవాగిద్దను యావ భయబిల్లదే సిద్దే మాడబహుదు.

దూర దేశదల్ల ఈ లింగయి జీవన ఆకణ్ణకచాగిరుత్తుడే. తస్మికర వాద హలస్థితియల్ల ఇయ తస్మిం సిగువంధ బిశ్రాంతి. తష్టిహోద మగను దూర దేశదల్ల యాలిగూ యాపుదక్కన్న లేక్క కొడుప ప్రచీయిబిరాల్ల, యార హత్తిరపు కణ కేంజల్ల, యావ జవబ్బాలియి జరల్ల, ఒబ్బును మదుచేయ బందనదింద జడిసికేండు హేగువాగ తస్మిం బిశ్రాంతి దేంరెయుత్తుడే. తండె తాయిగళ మక్కల జవాబ్బాలకేయింద దూర హేగువాగ తస్మిం మనస్సిగే బిశ్రాంతి దేంరకుత్తుడే.

ಜೀವನ ಬೆಳವಾಗಿ ಒಬ್ಬನು ಮುದ್ಯ ಹಾಗೂ ಮೂದಕ ಪಂಪುತಿಗೆ ದಾಸನಾದರೆ ಅವಸಿಗೆ ತಾತ್ಯಾಲಕ ನೆಮ್ಮೆದಿಸಿಗುತ್ತದೆ - ಅದು ಅಧ್ಯತಮಾಗಿ ಕಾಣಿಸುತ್ತದೆ. ದೇವರ ಸೇವೆಯಲ್ಲಿ ಬೆಳಕ್ಕು, ನನಗೆ ಬೋಧಿಸುವದಕ್ಕೆ ಆಗದು ನನ್ನ ಬದಲಾಗಿ ಬೇರೆಯವರಿಗೆ ಜವಾಭ್ಯಾಲಿ ನಿಂಡಿ ಎನ್ನುವಾಗ ಮನಸ್ಸಿಗೆ ತಾತ್ಯಾಲಕ ಜಡಗಡೆ ದೊರಕುತ್ತದೆ.

ದೂರ ದೇಶಕ್ಕೆ ಹೋಗುವದಲಿಂದ ಮನಸ್ಸಿಗೆ ವಿಶ್ರಾಂತಿ ದೊರೆಯತ್ತದೆ ಎಂದು ನಾನು ಅತ್ಯೇಚಿನುತ್ತಿದ್ದೇನೋ? ಇಲ್ಲ. ನಾನು ಯಥಾರ್ಥವಾಗಿ ತಿಜನುತ್ತಿದ್ದೇನೆ. ಇಜ್ಞಾಯ ಗ್ರಂಥಕಾರನು ಇದನ್ನು “ಹಾಷ ಬೋಗ” (ಇಜ್ಞಾಯ 11:25), ಎಂದು ಕರೆದಿದ್ದಾನೆ. ಕೆಲವು ನಾಲ್ಕಿ “ನುಖಾನುಭವ” ಹಾಷವು ಹೊರಗಿನ ಹೋಗಿಕೆಗೆ ಆರ್ಥಿಕರ್ಥವಾಗಿರುತ್ತದೆ. ಅದು ಅತ್ಯಾಲಕ ನಾನ್ಯಾಗಾಗಿ, ದೇಹವನ್ಯಾಗಾಗಿ, ತೈಟಿಪಡಿಸಲಾರದು.

ಈ ಲಿತರಿಯಾಗಿ ಪರಿಹಾರ ಕಂಡು ಕೊಂಡರೆ, ನಮನ್ಯೆ ಏನು? ಎರಡು ಬಿಧವಾದ ನಮನ್ಯೆ, ಹೊದಲನೆಯದು, ದೇವಲಿಗೆ ಅಭಿಧೇಯರಾಗಿ ಪಡೆದ ವಿಶ್ರಾಂತಿ ಕೇವಲ ತಾತ್ಯಾಲಕ. ಇಜ್ಞಾಯದಲ್ಲಿ ನುಡಿದ ಹಾಗೆ, “ಹಾಷಬೋಗ” ಅಂದರೆ “ಗರಿಸಿಹೋಗ ತಾತ್ಯಾಲಕ ಹಾಷದ ಅನಂದ” ಎಂದು KJV ತಿಜನುತ್ತದೆ. “ಅದು ನಿಯಬಿತ ಕಾಲಕ್ಕೆ ಮಾತ್ರ” ಅದು ಅಲ್ಲಕಾಲ ಮಾತ್ರ. ಅದುದಲಿಂದ ದಾಖಿಲನ್ನು ತಕ್ಷಣ ನಿರಾರದ ಪರಿಣಾಮ ತಾತ್ಯಾಲಕ ವಿಶ್ರಾಂತಿ ಮಾತ್ರ.

ಎರಡನೆಯದಾಗಿ, ದೇವಲಿಗೆ ಅಭಿಧೇಯರಾಗಿ ತಾತ್ಯಾಲಕ ವಿಶ್ರಾಂತಿ ಪಡೆಯವವನು ದೊಡ್ಡ ಬೆಲೆಯನ್ನು ತರಬೇಕಾಗುತ್ತದೆ. ಜೀಲ ತೈಲವರ್ ಕಂಫೆ ಹೇಳಿದರಂತೆ ಮರದ ಮೇಲೆ ಒಬ್ಬ ಮನುಷ್ಯನು ಒಂದು ಬೆಕ್ಕನ್ನು ಕಿಡಿದುಹೊಂಡು ಕೆಳಗಿದ್ದವರಿಗೆ: “ನೀಲ ಇಷ್ಟ ಹೊಡೆ - ಇದಲಿಂದ ನಬ್ಬಿಬ್ಬಿರಲ್ಲ ಒಬ್ಬಿಗೆ ಸ್ವಲ್ಪ ವಿಶ್ರಾಂತಿ ದೊರೆಯತ್ತದೆ.” ಇದನ್ನು ಗಮನಿಸಿದಾಗಿ “ಬೆಕ್ಕನ್ನು ಕಿಡಿದ ಮನುಷ್ಯನು” ಬಗ್ಗೆ ಅನುಕಂಪ ಉಂಂಬಾಗುತ್ತದೆ. ಸ್ವಲ್ಪ ವಿಶ್ರಾಂತಿಗಾಗಿ ತನ್ನ ಜೀವನ ಬೆಲೆಯನ್ನೇ ಕೊಡುತ್ತಿದ್ದಾನೆ.

ನಿಂದು ಯಾವುದೇ ಹಳಿಸ್ತಿರಿಯಲ್ಲಿರಬಹುದು. ಇದರ ನಿಖಿತ “ನಾನು ಸ್ವಲ್ಪ ವಿಶ್ರಾಂತಿಗಾಗಿ ವಿನಾನ್ಯಾದರು ತ್ಯಾಗ ಮಾಡುತ್ತೇನೆ.” ಎಜ್ಜರವಾಗು, ಅದರ ಬೆಲೆ ಬಹಳವಾಗಬಹುದು!

ಧಾರ ಹೇಗೆಇಷ್ಟರ ಪರಿಣಾಮ (1 ನಮುವೇಲ 27:5-30:6)

ದಾಖಿಲನ್ನು ತಕ್ಷಣದ ನಿರಾರದಿಂದ ತಾತ್ಯಾಲಕ ವಿಶ್ರಾಂತಿ ಪಡೆದರು, ಅದರ ದೊಡ್ಡ ಪರಿಣಾಮವನ್ನು ನೋಡಿಬಾ.

ಈತ್ತಾಗಿ ಸ್ವತಂತ್ರವನ್ನು ಬಿಡಲಾಯಿಸಿಕೊಂಡನು

ದಾಖಿಲನ್ನು ಹಿಂಬಿಸಿಯತ್ತೆ ಬರುವದಕ್ಕೆ ಹೊದಲು ಸ್ವತಂತ್ರನಾಗಿರ್ದ್ದಾನು. ಅದು ಹಿಂಸೆಯ ಸ್ವತಂತ್ರವಾಗಿತ್ತು. ಅದರೂ ಅದು ಸ್ವತಂತ್ರವೇ ಕೇಗೆ, ಆಶ್ರಯಕ್ಕೆ ಬದಿಅಯಾಗಿ, ಗತ್ತೆ ಅರನಾದ ಆಕೀಷಣನೊಂದಿಗೆ ಹೊಂದಾಗಿಸಿ ಮಾಡಿಕೊಂಡನು 27:5ರಲ್ಲ ದಾಖಿಲನ್ನು “ತಾನು ಆಕೀಷಣ ನೇರಕನು”¹⁶ ಅಂದನು. ಪಜನ 9, ಮತ್ತು 10ರಲ್ಲ ಗತ್ತೆ ಉಲಿನಿಂದ ದಾಖಿಲನ್ನು ಮುಂದೆ ಹೊಂದಾಗಲು ತನ್ನ ವ್ಯವಹಾರಗಳನ್ನು ಆಕೀಷಣವಿಗೆ ತಿಜನುತ್ತಿದ್ದಾನು.¹⁷ ಒಬ್ಬ ಸ್ವತಂತ್ರನಾದ ವೃತ್ತಿಯ ನುಳ್ಳು ಬಿಧೇಯತೆಯು ಆಕೀಷಣವಿಗೆ ಹೆಚ್ಚು ಗಿತ್ತು.

ಒಬ್ಬ ಯೋವನನ್ನನು ತನ್ನ ಮನೆಯನ್ನು ಇಷ್ಟ ಹೊಂದ ಮೇಲೆ ಅವನ ಇಷ್ಟದಂತೆ ಶ್ರಹಂಜಕ್ಕೆ ಅಂಬಿಕೊಂಡು ಜೀವಿಸಬಹುದು, “ನಾನು ಸ್ವತಂತ್ರನಾಗಿದ್ದೇನೇ!” ಒಬ್ಬನು ಮುದ್ಯ ವ್ಯಾನನಕ್ಕು ಮಾದಕ ಪರಾಧ್ಯಕ್ಕು ಒಳಗಾದಾಗ ನಿಂಬು ನನಗೆ ವಿನಾನ್ಯಾ ಹೇಳುವುದು ಜೀವನ ನಾನು ಸ್ವತಂತ್ರನು” ಎಂದು ತಿಜನುವಂಥವನಾಗಿದ್ದಾನೆ. ಮತ್ತೊಬ್ಬನು

ದಾಂಹರ್ತ್ಯದ ಜೀವಿತದಲ್ಲಿ ಮುಲಿಯಲ್ಲಿಟ್ಟು ಅಥವಾ ಕುಟುಂಬದ ಜವಾಭ್ಯಾಸಿಯ ತಪ್ಪಿಸಿಕೊಂಡಾಗ “ನನ್ನ ಆತ್ಮಪ್ರಾ ಸ್ವರ್ತಂತ್ರವಾಗಿದೆ” ಎಂದು ಕೂಗುತ್ತಾನೆ. ಈ ಜನರಿಗೆ ತಿಳಿಯದ ವಿಷಯವೇನೂಂದರೆ, ತಮ್ಮ ಸ್ವರ್ತಂತ್ರವನ್ನು ಹಾಡಿದ ಬಂದನಕ್ಕೆ ಬದಲಾಯಿಸುತ್ತಿದ್ದಾರೆ (ಯೋಹಾನ 8:34; ರೋಮಾಸ್ತುರ 6:16). ತಪ್ಪಿಕೊಂಡ ಮಗನು ಸ್ವರ್ತಂತ್ರಕ್ಕಾಗಿ ದೂರ ದೇಶಕ್ಕೆ ಹೋದನು. ಅದರೆ ಅಂತ್ಯದಲ್ಲಿ “ಆ ದೇಶದ ಒಬ್ಬ ವೃತ್ತಿಗೆ ದಾಸನಾದನು” (ಲೂಕ 15:15).

ಹೂಡಿಕೊಂಡಾಗಿ ದೇವರ ನಾಬಿಷ್ವವನ್ನು ಬಿಡಲಾಯಿಸಿದನು

ಫಿಅಷ್ಟಿಯ ದೇಶದಲ್ಲಿ ವಾಸವಾಗಿದ್ದ ದಾಬಿದನು ದೇವರ ನಾಬಿಷ್ವದಿಂದ ದೂರವಾದನು. ಅನೆಲಕ ಪರಂಗರಿಗೆ ಕಾಲ ದೇವರಿಗಾಗಿ ಹಾತಿರೆಯಾಪುದನ್ನು ಕಾಣಲಿಲ್ಲ. ಫಿಅಷ್ಟಿಯರ ಮಧ್ಯದಲ್ಲಿ ಯಾವುದೇ ಕೀರ್ತನೆಯನ್ನು ರಚಿಸಲಿಲ್ಲ. ಅವನು ಹಾಡುವದನ್ನು ಸಿಳ್ಳಿಸಿದನು. ಇದು ಆಷ್ಟಿಯವಲ್ಲ. ದೇವರನ್ನು ಆರಾಧನೆಗೆ ತೆಡತು ಉಂಟು ಮಾಡುವವರ ಮಧ್ಯದಲ್ಲಿ ಅವನು ಹೇಗೆ ದೇವರನ್ನು ಆರಾಧಿಸಲು ನಾಧ್ಯ? ದಶಾಷ್ಟಿಗಳನ್ನು ಮುಲಿಯುವ ಜನರ ನಡುವೆ ಅವನು ದಶಾಷ್ಟಿಗಳ ಪ್ರಕಾರ ಬದುಕಲು ಹೇಗೆ ನಾಧ್ಯ?

ತ್ರಂಜಂಜದ ಲೀತಿಯಲ್ಲಿ ಬದುಕಲು ನಿರ್ಧರಿಸಿದಾಗ ಅದು ದೇವರೊಂದಿಗಿನ ನಂಬಂಧ ವನ್ನು ಮುಲಿಯುತ್ತದೆ (1 ಯೋಹಾನ 2:15). ಆರ್ಥಿಕವಾಗಿ ಭದ್ರವಾಗಲು ನಿರ್ದಿಷ್ಟ ಅದು ನಿಸ್ತೃ ದೇವರೊಂದಿಗಿನ ನಂಬಂಧವನ್ನು ಮುಲಿಯುತ್ತದೆ (ಪ್ರತ್ಯಾಯ 6:24). ವಿಶ್ವಾಸಿಗಳಿಂದಿಗೆ ಕಹಿಯಾದ ಜೀವನವನ್ನು ಜೀವಿಸಿದರೆ ಅದು ದೇವರೊಂದಿಗಿನ ನಂಬಂಧವನ್ನು ಮುಲಿಯುತ್ತದೆ (1 ಕೋರಿಂಥ 15:33). ಇದರಲ್ಲಿ ಯಾವುದು ಆಷ್ಟಿಯವಲ್ಲ. ತ್ರಂಜಂಜದಂತೆ ಬದುಕಲು, ತ್ರಂಜಂಜದ ಹಾಗೆ ಮಾತಾನಾಡಬೇಕು, ಲೋಕಪು ನಿಸ್ತೃನ್ನು ನಂಬಲು ಲೋಕದ ದಂತೆ ನಣಣಬೇಕು, ಇದರ ಫಲಾರಂಶ ದೇವರ ದೃಷ್ಟಿಯಲ್ಲಿ ಜಿಕ್ಕಬರಾಗುತ್ತ ಲೋಕದ ದೃಷ್ಟಿಯಲ್ಲಿ ಲೋಕದವರಾಗಿ ಕಾಣಬಿಲಿ. ದೂರ ದೇಶದ ಫಲಾರಂಶ ಇಡಾಗಿರುತ್ತದೆ.

ಮಾಯಾಜಾಲ¹⁸ ಮಾಡುವುದು ನನ್ನ ಹವ್ಯಾಸ. ಇಕ್ಕೆ ಹ್ರಾಯದಲ್ಲಿ ನಾನು ನುಲ್ತ ಮಾಯಾಗಾರನಾಗಬೇಕು ಎಂದು ನಿರ್ಧರಿಸಿದ್ದೆ. ಇದನ್ನು ನನ್ನ ತಾಯಿಗೆ ತಿಳಿಸಿದಾಗ “ಇದನ್ನು ನಿನು ಎಣ್ಣ ತ್ರದರ್ಶನವುತ್ತಿ?” ಎಂಬ ತ್ವರ್ತಿಯಿಂದ ನನ್ನನ್ನು ತಡೆಹಿಡಿದಷ್ಟು ಇದರಲ್ಲಿ ನೆಲ್ಲರಾಗಬೇಕೆಂದರೆ ರಾತ್ರಿ ಕ್ಷಾಬ್ರಗಳಲ್ಲಿ ತ್ರದರ್ಶನಬೇಕಾಗಿತ್ತು. “ನಿನ್ನ ತನನನ್ನು ಗ್ರಹಿಸಿಕೊಳ್ಳಲು ನಿನು ದೂರ ದೇಶಕ್ಕೆ ಹೋಗುವಿಯಾ?” ನನ್ನ ತಾಯ ಎನ್ನಲು ಒಂದು ಉತ್ತಮವಾದ ನಿರ್ಧಾರ ಮಾಡಲು ನಾನು ತಾತುಕೊಂಡೆ - ನಾನು ನನ್ನ ಯೋಜನೆಗಳನ್ನು ಬದಲಾಯಿಸಿಕೊಂಡೆ. ನುಂದರವಾದ ತ್ರದರ್ಶನಗಳಿಗೆ ಹೆಚ್ಚು ಬಾಗಿಲುಗಳ ತೆರೆಯಲ್ಪಟ್ಟಿವೆ. ರಂಜನೆಯ ಕಾಯಗಳು ಅದು ದೂರ ದೇಶವಾಗಿದೆ, ಇಲ್ಲ ನಂಜಕೆಯನ್ನು ತಳಕೊಳ್ಳಲ್ಪಡು ಸುಲಭ. ಯಾವುದೇ ದೇವರ ಮಗು ರಂಜನಲು ದೂರದೇಶಕ್ಕೆ ಹೋದಾಗ ನಂಜಕೆಯನ್ನು ಕಾಣಬಿಲು ನಾಧ್ಯವಿಲ್ಲ. ಅಂಥವರು ನನಗೆ ಅನೆಲಕ ತಿಳಿರುತ್ತಾರೆ.

ವೃತ್ತಿಗಳ ಯಾವ ಉದ್ದೇಶಗಳನ್ನು ಆರ್ಥಿಕಾಳ್ಜಿಬೇಕು ಎಂದು ನಾನು ಅಹತೆ ನೀಡುತ್ತಿಲ್ಲ, ಯಾವುದೇ ಉದ್ದೇಶವಿದ್ದರು, ನಿಂತು ಯಾರೆನಾಂದಿಗೆ ನಂಬಂಧ ಬೆಳೆಸುವಿಲಿ, ಇದನ್ನು ಯೋಜಿಸಿ, ಅವರು ನಿಖಿಂದ ವಿನನ್ನು ಬಿಟ್ಟಾಗುತ್ತಾರೆ. ಒಂದು ನಾಲಿ ನಿರ್ಧಾರ ಮಾಡಿದ ಮೇಲೆ, ನಿಮ್ಮ ಹ್ರಾಯನ ಜೀವಿತ ನಂಕುಚಿತವಾದರೆ ಸ್ತುತಿಯು ಕಡಿಮೆಯಾದರೆ, ನಿಂತು ಅದಲಿಂದ ನಡೆದು ಬರುವದಿಲ್ಲ ಹತ್ತಿರಬಿಯವ ಪ್ರಬೇಷ ದ್ವಾರಕ್ಕೆ ಓಡಿಬಿಸುತ್ತಿ. ದೇವರೊಂದಿಗೆ ನಿಮ್ಮ ನಂಬಂಧ ನಾಶವಾಗುವದರೊಳಗಾಗಿ ಹೊರಗಡೆ ಬಸ್ತಿ!

ಅವನು ಹೋನೆದ ಜೀವಿತಕ್ಕೆ ಯಥಾರ್ಥತೆಯನ್ನು ಒದಗಿಸಿದನು

ದಾಖಿಲದನು ನೋಲನಿಂದ ತಪ್ಪಿಸಿಕೊಂಡಾಗ, ಮೂಲವರ್ತನದಿಂದ ನಡೆದು ಕೊಂಡನು.¹⁹ ಅವನು ಸೋಣಾನಲ್ಲ ನುಳ್ಳಾಡಿದನು ಮತ್ತು ಹೋನೆಕೊಳ್ಳಬಾದನು. ಕೊನೆಯಿಲ್ಲ, ಅದಲಾಬಿನ ಗುಹೆಯೊಳಗೆ ತರುಗಿ ಯಥಾರ್ಥತೆಯನ್ನು ಹೊಂದಿದನು ಅದನ್ನು ನುಮಾರು ಎಂದು ವರ್ಣಣಾಗಳ ಕಾಲ ಮುಂದುವರಲಿಸಿದನು ಅವನ ನೇರವರ್ತಿಸಿದಲೂ, ಸೈಹಿತಲಿಂದಲೂ ಗೌರವಿಸಲ್ಪಟ್ಟನು (24:17). ಹೇಗೂ, ಎರಡು ಮನನ್ನಾಳ್ಳವನಾಗಿ, ನುಳ್ಳಿನ ಜೀವಿತವನ್ನು ಜೀವಿಸಿದನು.

ಕೆಲವು ಕಾಲದ ನಂತರ ದಾಖಿಲದನು ಆಕೀಷಣ ಬಳಗೆ ಬಂದು, “ಸಿನ್ನ ನೇರಕನಾದ ನಾನು ಸಿನ್ನ ನಂಗಡ ರಾಜಧಾನಿಯಲ್ಲಿರೆ ಚಾಸಿನಬೇಕು? ಸಿನ್ನ ದೃಷ್ಟಿಯಲ್ಲ ನನಗೆ ದಯೆ ದೊರಕಿರುವದಾದರೆ ಯಾವದಾದರೊಂದು ಹಳ್ಳಿಯಲ್ಲ ನನಗೆ ಸ್ಥಳ ಕೊಡಿನು” (27:5) ಎಂದು ಹೇಳಿದನು. ದಾಖಿಲದನು ಅರನೆನೊಂದಿಗೆ ಆ ಹಳ್ಳಿಯಲ್ಲ ವಾಸಿನುವದು ಯೋಗ್ಯಗೆಲ್ಲ ಎನ್ನುವದರಲ್ಲ ಅವನ ನಷಣೆಯನ್ನು ಕಾಬುತ್ತೇವೆ. ಅವನು ರಾಜನ ದೃಷ್ಟಿಯಿಂದ ದೂರವಿರಲು ಬಯಸಿದನು,²⁰ ಅದಲಂದ ಅರನಿಗೆ ಅವನ ಕಾಯ್ದಾಗಳು ಕಾಬಿಡಿಯವವು, ಈ ಲೀಟಿ ಯಾಗಿ ನುಳ್ಳು, ಹೋನೆತನ ವೃದ್ಧಿಯಾಗುತ್ತಿತ್ತು.

ಆಕೀಷಣ ದಾಖಿಲದನಿಗೆ ಗತ್ತೆ²¹ ಉಲಿನ ದಕ್ಷಿಣ ಭಾಗದ ಜಿಕ್ಕೆಗಳನ್ನು ನೀಡಿದನು.²² ದಾಖಿಲದನು, ಅವನ ಜನರು, ಅವರ ಕುಮಂಬಗಳು ಅಲ್ಲಿಗೆ ನೇರಿದರು. ತಮ್ಮನ್ನು ತಾವೇ ರ್ಜಿಸಿಕೊಳ್ಳುವ ವೃಪಕಾರಕ್ಕೆ ತೊಡಗಿಸಿಕೊಂಡು, ಶ್ರಿಮಿತಿಂಗರ್ಜನ್ನು ನಾಶಮಾಡುವ ಬದಲು ಜನರನ್ನೇ ನಾಶ ಮಾಡಲು ಹೊರಣರು.

ತೇಗ ದಾಖಿಲದನು ಅವನ ಜನರು, ಗೆಂಡಾಯರು, ಅಮಾಲೇಕ್ಯರು, ಗಿಜ್ಜೆಯರು ಇವರನ್ನು ನುಲುಕೊಳ್ಳುತ್ತಿದ್ದರು. ಸ್ತ್ರೀತ್ವರುಷರಲ್ಲ ಒಬ್ಬರನ್ನು ಉಜಂದಿ ದೇಶದ ಎಲ್ಲಾ ನಿವಾಸಿಗಳನ್ನು ಕೊಂಡು ತುಲ, ದನ, ಕತ್ತೆ ಒಂಟಿ ಉಡುಗೊರೆ ಇವುಗಳನ್ನು ತೆಗೆದುಕೊಂಡನು (27:8, 9).

ಗೆಂಡಾಯರು, ಗಿಜ್ಜೆಯರು, ಅಮಾಲೇಕ್ಯರು, ಜಿಕ್ಕೆಗಿನ ದಕ್ಷಿಣದಲ್ಲಿದ್ದರು. ಗೆಂಡಾಯರು ಫಿಅಷ್ಟಿಯಾ ಮತ್ತು ಬಿನ್ಹತ್ತದ ಮಧ್ಯದಲ್ಲಿರುವ ಮರುಭೂಮಿಯಲ್ಲಿದ್ದರು.²³ ಗಿಜ್ಜೆಯರ ಬಗ್ಗೆ ವಿವರಣೆಗಳಲ್ಲ ಅಮಾಲೇಕ್ಯರು ತುಮುಲ ಗುಂಪಾಗಿದ್ದರು. ಅವರು ಮರುಭೂಮಿಯಲ್ಲ ಅಲೇಮಾಲಿಗಿಂತಾಗಿದ್ದರು,²⁴ ಅವರು ಏನಾವನ ನಂತರಿಯವರು. ಅವರು ದೂಡ್ಯಾ ಜನಾಂಗ ವಾಗಿ ಬಲಪೂರ್ಜವರಾಗಿದ್ದರು.²⁵ ಈ ಮೂರು ಜನಾಂಗಗಳು ಇನ್ನೂಯೇಲ್ಲಿಗೂ ಫಿಅಷ್ಟಿಯಲ್ಲಿ ವೈಲಿಗಿಂತಾಗಿದ್ದರು.²⁶

ಇನ್ನೂಯೇಲ್ಲಿಗೆ ಯಿಹೆಣುವನು ನೀಡಿದ ಅಪ್ಪಣಿಯಂತೆಯೇ ದಾಖಿಲದನು ಮಾಡಿದನು ಎಂದು ವಾಗ್ನಿನ ಮಾಡಬಹುದು. ಅವರನ್ನು ನಂಬ್ರೋಟ ನಾಶಪಡಿಸು ಅನ್ನುವಂತೆ ನೋಲನ ಮಾತಿನಂತ ದಾಖಿಲದನು ನಡೆಕೊಂಡನು ಎಂಬುದಾಗಿ ಹೇಳಬಹುದು (1 ನಮುದೇಲ 15:3, 8, 9) ನಮ್ಮ ವಾಕ್ಯ ಹೇಳಿತ್ತದೆ. ದೇವರಿಗೆ ಅಬಿಡೆಯ ನಾಗಿ ಸ್ತ್ರೀತ್ವರುಷರನ್ನು (ಬಹುಶ ಮಕ್ಕಳನ್ನು) ಕೊಂಡು ತನ್ನ ತಪ್ಪುಗಳನ್ನು ಮುಚ್ಚಲು ಈ ಲೀಟಿ ಮಾಡಿದನು. 27:11ನ್ನು ಗಮನಿಸು: “ದಾಖಿಲದನು ತನ್ನ ಕೃತ್ಯವನ್ನು ಜಿನರು ಹೇಳಾರೆಂದು ನೇನಸಿ ಅವನು ಯಾರನ್ನು ಗತ್ತೆ ಉಲಿಗೆ ತಾರದೆ ಎಲ್ಲಾ ಸ್ತ್ರೀತ್ವರುಷರನ್ನು ಅಲ್ಲಿ ಕೊಂಡು ಹಾಕುತ್ತಿದ್ದನು.” ಇದು ರಹಸ್ಯವಾದ, ಲೀಕ್ಕಾಜಾರದ ಕೊಲೆ.

ಸೀಎವು ಮರುಭೂಮಿಯಲ್ಲ ಪ್ರಯಾಣಿಸುತ್ತಿದ್ದೀಲ ಎಂದು ಉಹಿಸಿಕೊಳ್ಳು ನಿಮಗೆ ಬಾಯಲಕೆ ಹಾಗೂ ದಳವಾಗಿದೆ ಆಗ ದೂರದಲ್ಲ ಒಂದು ಹಟ್ಟಣ ಕಾಣಿಸುವಾಗ, ನಿಮಗೆ

ಅಲ್ಲ ಬಿಶ್ರಾಂತಿ ದೇಶರಕ್ಷಬಹುದು ಎಂದು ಬಯಸುತ್ತಿಲ್ಲ ಅದರೆ ಸೀಮ್ಮ ಹತ್ತಿರವಾಗುವಾಗ ಅಲ್ಲಿಯ ಘಟನೆಯೇ ಬೇರೆಯಾಗಿದೆ ಅಲ್ಲ ನಾಯಗಳು ಬೋಗಿಗಳು ಶಭ್ದ ರಣಹಡ್ಡಗಳು ನಿಮ್ಮ ಮೇಲೆ ಹಾರಾಡುತ್ತಿದೆ, ಸೀಮ್ಮ ಅ ಉಲಿನ ಹತ್ತಿರಕ್ಕೆ ಬರುವಾಗ, ಗಾಜಿಯಲ್ಲ ಮರಣದ ಯವಾನನೆ ನಿಮ್ಮನ್ನು ನುತ್ತುತ್ತದೆ, ಮುಂದೆ ಸೀಮ್ಮ ಪಟ್ಟಣದ ಮುಖುರಂತ್ರಗೆ ಬರುವಾಗ, ಅಲ್ಲನ ದೃಷ್ಟಿ ನಿಮಗೆ ಕೆಟ್ಟ ರಾತ್ರಿಯ ಅನುಭವ ದೂಜನಲ್ಲ ಹೆಣಗಳ ರಾತಿ ಅದರ ಹತ್ತದಲ್ಲ ಹಲಿಯಿತ್ತಿರುವ ರತ್ನದ ಹೊಳೆ ಕಾಡು ನಾಯಗಳು, ಹಸ್ತಿಗಳು ಆಹಾರಕ್ಕಾಗಿ ಕಾದಾಡುತ್ತಿದೆ. ನಿಮ್ಮ ಹೊಣೆಯ ತಿಪುಜಿದ ಅನುಭವವಾಗಿ ಸೀಮ್ಮ ನಿಮ್ಮ ಪ್ರಯಾಣವನ್ನು ಮುಂದುವರಲನು ವಾಗ ನಿಮ್ಮ ಮನಸ್ಸಿನ ತ್ವರ್ಥೆಯಾರು ಇದನ್ನು ಮಾಡಿರಬಹುದು? ಯಾರು?

ದಾಖಿಲದನು ಇದನ್ನು ಮಾಡಿರವದು: “ದೇವರ ಹೃದಯಕ್ಕೆ ಸಂಖೀಪನಾದ ಮನುಷ್ಯನೇ,” ದೂರ ದೇಶಕ್ಕೆ ಹೋಗಿ ತಕ್ಕು ಮಾಡಿದವನು.

ಈ ಕಥೆಯ ಅಂತ್ಯ ಇಷ್ಟೆ ಅಗಿರದೆ ದಾಖಿಲದು ತಾನು ನುಲುಕೊಂಡು ಹಿಂದಿರುಗುವಾಗ ಆಕೀಳನ ಬಳಗೆ ಹೋಗಿ ನುಡಿಯನ್ನು ತಲುಪಿನುತ್ತಿದ್ದನು (ಬಹುಶ ಅವನ ಹಾಲನ್ನು ನಿಂಡುವದಕ್ಕೆ) ದಾಖಿಲದನು ಆಕೀಳನನ್ನು ನಂಬಿಂಬಿನಲು “ಈ ಹೋತ್ತು ಎಣ್ಣ ನುಲುಕೊಂಡೆ?” ಎಂದು ಕೇಳಿದ ತ್ವರ್ಥೆಗೆ ದಾಖಿಲದನು, “ಯಿಹೋಧ್ಯರು ಎರಹ್ಯೇಲ್ಯರು, ಕೇನ್ಯರು ಎಂದು ಉತ್ತರಿಸುತ್ತಿದ್ದನು” (27:10).

“ನೆಗೆಂದೂ”²⁷ ಅಂದರೆ “ಮರುಭಾಬಿ” ಅಥವಾ “ಬರಡಾದ ದೇಶ”²⁸ ಅದು ಬಿಂಬಿಸಬಾಗಿದೆ ಸಿನಾಯ ಎತ್ತರ ಪ್ರದೇಶದವರೇಗೂ ಹರಡಿಕೊಂಡ ಮರುಭಾಬಿ. “ಯಾದಾಯದ ನೆಗೆಂದೂ” ಯಾದಾಯದ ದಕ್ಷಿಣಕ್ಕೆನೆಲಸಿದ ಸ್ಥಳ, ಹೆಂತ್ರೋನಿನ ಹತ್ತಿರವಿರುವ ಅರಣ್ಯ ಪ್ರದೇಶ, “ನೆಗೆಂದೂ ಎರಹ್ಯೇಲ್ಯರು” ಹೆಂತ್ರೋನಿನ ಹತ್ತಿರವಿರುವ ಮರುಭಾಬಿ ಪ್ರದೇಶ ವಿರಬಹುದು. ಎರಹ್ಯೇಲ್ಯರು ಕಾಲೇಬುಲಿಗೆ ಜೊತೆ ಹತ್ತಿರ ನಂಬಂಧಿಸಿದವರು.²⁹ “ನೆಗೆಂಬಿನ ಕೇನ್ಯರು” ಬಿಂಬಿತಕ್ಕೆ ಪ್ರಾರ್ಥಭಾಗದ ದೇಶವಾಗಿದೆ. ಇವರು ಹೋಳಿಯ ಕಾಲದಲ್ಲಿ ಇಸ್ತಾಯೇ ಲ್ಯಾರ ಅನೆಷ್ಯಾನ್ಯತೆಯಲ್ಲಿದ್ದರು. ಹೋಳಿಯ ಮಾವನಾದ ಹಿತ್ತೊಳಣನು ಕೆನಾತ್ಯನಾಗಿದ್ದನು.³⁰

ಇನ್ನೊಂದು ಮಾತನಾಲ್ಲಿ, ದಾಖಿಲದನು ಆಕೀಳನಿಗೆ ಇಸ್ತಾಯೇಲ್ಯರನ್ನು ಅವರ ಜೊತೆಯಲ್ಲಿರುವವರನ್ನು ನುಲುಕೊಂಡನು ಎಂದು ಹೇಳಿದನು. ಆಕೀಳನು ದಾಖಿಲದನ್ನು ನಂಬಿದ್ದನು. ದಾಖಿಲದನು ಅವನ ದಕ್ಷಿಣ ಪ್ರಾರ್ಥಭಾಗದ ನಂಬಿತ್ತಿನುತ್ತಿದ್ದನು ಎಂದು ನಂಬಿದ್ದನು, ದಾಖಿಲದನು ಬಹುಮಾನಗಳನ್ನು ನಿಂಡುವದರ ಮೂಲಕ ಮತ್ತು ಅತನು ಯಾದಾಯಕ್ಕೆ ಹಿಂದಿರುಗಡೆಯಾಗಿ ನಡೆದುಕೊಂಡನು. ಆಕೀಳನು ಸಂಕೋಳಿಸಿದಿಂದ ಹೀಗೆ ಹೇಳುವುದನ್ನು ನಾನು ಕಂಡೆನು, “ದಾಖಿಲನ ಹೆಸರು ಸ್ವಜನರಾದ ಇಸ್ತಾಯೇಲ್ಯರಲ್ಲ ಅನಹ್ಯವಾದದಲಿಂದ ಇವನು ತನ್ನ ನಿತ್ಯ ದಾನನಾಗಿರುವನೆಂದು ಆಕೀಳನು ನಂಬಿಕೆಂದನು” (27:12). ದಾಖಿಲನು ಎಂಥಾ ನುಳ್ಳಿಗಾರನಾಗಿದ್ದನು ಎಂದು ಮನಸ್ಸಿನೊಂದುಹೇಳಿತ್ತಿದ್ದೆ - ಜಾಣತನದಿಂದ ಅರಸನನ್ನು ಮೋಣಗೋಜಿಸಿದನು. ನೌಲ ನಾಬಾಲರು ಒಳ್ಳೆಯಿದಕ್ಕೆ ಕೆಟ್ಟದನ್ನು ನಿಂಡಿತ್ತಲಿಂದ ದಾಖಿಲನನ್ನು ಅಂತೋಣಗೋಜಿಸಿತು. ಈಗ ದಾಖಿಲದನು ಆಕೀಳನಿಗೆ ನುಳ್ಳ ಮತ್ತು ಮೋಣದಿಂದ ಒಳ್ಳೆಯಿದನ್ನು ಮಾಡುತ್ತಿದ್ದೇನೆ ಎಂದು ತೋಣಿಸಿಕೊಡುತ್ತಿದ್ದನು.

ಸಿನ್ನ ಯಥಾರ್ಥತೆಯನ್ನು ಇಡಕೆ, ದೂರ ದೇಶದಲ್ಲಿ ನೆಲನುವದು ಅನಾಧ್ಯ. ನಾನು ದೂರದೇಶದಲ್ಲಿ ಕೈನ್ಯ ಜೀವಿತವನ್ನು ಮುಂದುವರಲನುತ್ತೇನೆ ಎಂದು ಹೇಳಬಹುದು. “ದೂರ ಹೋಗಲು ಬಯಸಬಹುದು ಅದು ತಾತ್ಪಾತ್ರ ಮಾತ್ರ. ನನಗೆ ನೋವಾಗುವದಕ್ಕಿಂತ ಮೋದಲೇ ತಪ್ಪಿಸಿಕೊಳ್ಳುತ್ತೇವೆ” ಎಂದು ನಿನ್ನನು ಹೇಳಬಹುದು ನೆನಪಿಸಿಕೊಳ್ಳಿ: ಈಗಾಗಲೇ ಹಲಿಜಾಮ ನಿಮ್ಮ ಮೇಆದೆ.

ಈವಿಧನ ಮೂಲ ಉಪ್ಪುತ್ವವನ್ನು ನಂಬಿಗೆ ಬಿಡಿಯನಿಂಬನು

ಅಧ್ಯಾಯ 28ರಲ್ಲಿ ಫಿಲಿಪ್ಪಿಯರು ನೋಲನಿಗೂ ಅವನ ಭಟಲಿಗೂ ಬಿರುದ್ಧವಾಗಿ ಯಿದ್ದ ಮಾಡಲು ಸಿದ್ಧರಾಗುವಾಗ, ಎಂದು ಶ್ರಾರಂಭವಾಯಾತು. “ಆರೀಷನು ದಾಖಿದನನ್ನು ಕರೆದು ನೀನೂ ಮತ್ತು ನಿನ್ನ ಜನರೂ ನನ್ನೊಂದಿಗೆ ಯಿದ್ದಕ್ಕೆ ಹೊರಡಿಲ ಅಂದನು” (28:1). ಶ್ರಾಜಿನ ಹೆರನ್ನು ದೇಶಗಳಲ್ಲ, ಒಂದು ದೇಶದಲ್ಲ ಆಶ್ರಯ ನ್ನಾನವನ್ನು ಸ್ವೀಕರಿಸುವುದು ಸ್ವೇಚ್ಛಾಯಾದಲ್ಲಿ ನೇಮೆಯನ್ನು ನಾನ್ನಾನುವ ಬಾಧ್ಯತೆಯನ್ನು ಸ್ವೀಕರಿಸುವುದು ಒಂದಿಗೆ.

ಇದಲಂದ ದಾಖಿಲನಿಗೆ ಉಂಟಾದ ಗಡಿಜಿಯನ್ನು ಅಲೋಚಿಸಿ. ಒಂದು ಪೇಠೆ ಅತನು ಯಿದ್ದ ಚಾಡುವದಕ್ಕೆ ನಿರಾಕರಿಸಿದರೆ, ಅವನ ನಟನೆಯ ಬಯಾಗೆ ಬರುತ್ತತ್ತು, ಯಾವುದನ್ನು ಅವನ ಮಾಡುತ್ತಿರಲ್ಲವೋ ಅದನ್ನು ಈಗ ಮಾಡಬೇಕಾಯಾತು. ಅತನು ಈಗ ಅವನ ಸ್ವೇಚ್ಛಿತನಾದ ಯೋಜನಾತಾನನ ನಂತರ, ದೇವರ ಅಭಿಷೇಕ ನಂತರ ಯಿದ್ದ ಮಾಡಲು ಹೊರಡಬೇಕಾಯಾತು. ದೂರ ದೇಶದಲ್ಲಿ ಒಬ್ಬ ದೇವರ ಮಗನು ಈ ಲಭಿಯಾದ ಗಡಿಜಿಗೆ ಒಳಗಾಗಬೇಕಾಗುತ್ತದೆ.

ದಾಖಿಲನ ಉತ್ತರದಲ್ಲಿ ಬಿಜಿತ್ವವಾದ ಅರ್ಥವಿತ್ತು, ಹೌದು “ನಿನ್ನ ದಾನನ ನಾಹನವು ಗೊತ್ತಾಗುವುದು ಅಂದನು” (28:2ಎ). ಆರೀಷನು ದಾಖಿಲನ ಮಾತುಗಳನ್ನು ಒಂದು ವಾಗ್ಣಾನವಾಗಿ ಸ್ವೀಕರಿಸಿ, ಅವನಿಗೆ, “ಹಾಗಾದರೆ, ಯಿದ್ದಕಾಲದಲೇಲ್ಲಾ ನಿನ್ನನ್ನೇ ನಿನ್ನ ಮೈಗಾವಾಗಿ ನೇಮಿಸಿಕೊಳ್ಳುವೆನು ಅಂದನು” (28:2ಜಿ). ಬಹುಶ ಆರೀಷನಿಗೆ, ದಾಖಿಲನು ಏನು ಮಾಡಬಹುದು ಎಂಬುದು ಶಿಶ್ರೇಷ್ಠವಾಗಿ “ಕರುಹೊಳ್ಳು” ಬಹುದು. ದಾಖಿಲನ ಅರ್ಥ ನೂಜನೆಯೆನು? ದೂರ ದೇಶದಲ್ಲಿ ದಾಖಿಲನ ಆಲೋಚನೆಗಳು ಎಂಥಪುಗಳು ಎಂದು ಯಾಲಿಗೆ ತಿಳಿದಿತ್ತು.

ಫಿಲಿಪ್ಪಿಯರು ಸ್ವೇಚ್ಛಾ ಕೂಡಿಸಿಕೊಂಡು ಬಂದು ಶಾನೇಮಿನಲ್ಲಿ ಹಾಳೆಯ ಮಾಡಿಕೊಂಡಿದ್ದರು (28:4),³¹ ಇನ್ನಾಯೆಲ್ಲರು ತಗ್ಗಿ ಪ್ರದೇಶದಲ್ಲಿ ಕೂಡಿದ್ದರು, ಜಿಬೆಲಿಯೆಲು ಪಟ್ಟಣದಲ್ಲ, ಗಿಲ್ಬ್ರೆಂಡ ಹವಾತದ ತಗ್ಗಿ ಪ್ರದೇಶದಲ್ಲಿ ಇಳಿಕೊಂಡಿದ್ದರು (28:4; ಮತ್ತೆ ನೋಡಿ 29:1). 29ನೇ ಅಧ್ಯಾಯದಲ್ಲಿ ಫಿಲಿಪ್ಪಿಯರ ಸ್ವೇಚ್ಛಾ ಉತ್ತರಕ್ಕೆ ಮುನ್ನಾಗ್ಗಿತ್ತಿದ್ದರು. ದಾಖಿಲನು ಅವನ ಜನರು ಹಿಂಬಿದಿಲಂದ ಹೋಗುತ್ತಿದ್ದರು ಎಂದು ಹೇಳುವುದು 2ನೇ ವರ್ಜನದಲ್ಲಿ ಗಮನಿಸಿ. ಅಭೇದಿನವರೆಗೆ ಸ್ವೇಚ್ಛಾವು ಮುಂದುವರೆದು ತಮ್ಮನ್ನು ಪುನ ಸಿದ್ಧಪಡಿಸಿಕೊಳ್ಳಲು ಅಲ್ಲ ಇಳಿಕೊಂಡರು (29:1).

ಅಭೇದಿಗೆ ಮೂರುದಿನಗಳ ತ್ವರ್ಯಾಣ.³² ದಾಖಿಲನು ದ್ವಿಂದ ಜೀವನವನ್ನು ಜಿಬಿನಲು ತೇಮಾನಿಸಿದ್ದಿಲಂದ, ಅತನು ಒಳಗೊಂಡ ಇಕ್ಕಟನ್ನು ಯೋಜಿಸಿಲು ಮಾರು ದಿನಗಳ ದೀರ್ಘ ಅವಧಿಯತ್ತು. ಅತನ ಯೋಜನೆಗಳನ್ನು ಉಹಿಸಿಕೊಳ್ಳಿ: “ನಾನು ಈಗ ಏನು ಮಾಡಲಿ? ದೇವರ ಅಭಿಷೇಕನಿಗೆ ಬಿರುದ್ಧವಾಗಿ ... ನಾನು ನಿನ್ನ ಜನರು ಯಿದ್ದ ಮಾಡಲು ಅನಾಧ್ಯ, ಯಿದ್ದ ಮಾಡಿದರೂ, ನೋಲನನ್ನಾಗಾಗ, ಯೋಜನಾತಾನನ್ನಾಗಾಗ ಮುಟ್ಟಲು ಅನಾಧ್ಯ. ಅದರ ಅರ್ಥ ನಿನ್ನ ಸ್ವೇಚ್ಛಾ ಜನಲಿಗೆ ಬಿರುದ್ಧವಾಗಿ ಯಿದ್ದ ಮಾಡುವಂಥಾಯಾತು. ಅಭಿಷೇಕನಿಗೆ ನಾನು, ನೋವು ಉಂಟುಮಾಡಿದೇ, ಮತ್ತು ಇತರರು ಅವನಿಗೆ ನೋವು ಉಂಟುಮಾಡದಂತೆ ನೋಡಿಕೊಳ್ಳಬೇಕಿತ್ತು. ರಂಗರಂಗದಲ್ಲ ನಾವು ಹಿಂದಿಸಿದ ಫಿಲಿಪ್ಪಿಯರ ನಂತರ ಯಿದ್ದ ಮಾಡಬಹುದು. ಇಲ್ಲ ನಾವು ನೋಲನು ನಂಧಿಸುವಾಗ, ನೋಲನು ತನ್ನ ಜನಲಿಗೆ ನಿನ್ನನ್ನು ಕೊಲ್ಲಲು ಅಪ್ಪತ್ತಿ ನಿಳಿಡಬಹುದು. ಅಗ ನಾವು ಎರಡೂ ಸ್ವೇಚ್ಛಾದನೆ ಯಿದ್ದ ಮಾಡುವ ನಂದಭರ ಉಂಟಾಗುತ್ತದೆ ... ಒಂದು ಪೇಠೆ ಆರೀಷನಿಗೆ ನಾನು ಯಿದ್ದ ಮಾಡುವುದಿಲ್ಲ ಅಂದರೆ, ಅವನು ನಿನ್ನನ್ನು ಕೊಲ್ಲುವ ನಾಧ್ಯತೆ ಇದೆ. ಆದುದಿಲಂದ ಈಗ ನಾವು ಯಿದ್ದ ಮಾಡುವ ನಟನೆ ಮಾಡಬೇಕು, ಅದರೆ ಯಿದ್ದ ಮಾಡಬಾರದು. ನಾವು ನಷ್ಟನ್ನು ರಚಿಸಿ ಕೊಳ್ಳದೆ ಹೋದರೆ ಅದು ಆತ್ಮತ್ಯಾಪೇ, ... ಈಗ ನಾನೇನು ಮಾಡಾಗೇ? ಏನು? ಏನು?!”

ಅಹೇಕಿನಲ್ಲ, ಎಲ್ಲ ಫಿಲ್ಮೆಯ ಸ್ವೇಚ್ಛದವರು ನೇಲಿಕೊಂಡಾಗ, ಸ್ವೇಚ್ಛಪತೆಗಳು ದಾಖಿಲದನ್ನು ನೋಡಿ, ಈ ಇತ್ಯಾಯನು ಇಲ್ಲ ಏನು ಮಾಡುತ್ತಿದ್ದಾನೆ? ಎಂದು ಕೋಟದಿಂದ ಅಕೀಳಣಿಗೆ ಪ್ರಶ್ನಿಸಿದರು:

ಆಗ ಫಿಲ್ಮೆಯ ಪ್ರಭುಗಳು - ಈ ಇಜಯರು³³ ಯಾಕೆ ಎಂದು ಅಕೀಳನನ್ನು ಕೇಳಬೇಕು ಅವನು ಅವರಿಗೆ - ಇವನು ಇನ್ನಾಯೆಲ್ಲಾರು ಅರನ್ನಾದ ನೂಲನ ನೇವರ್ಕ ದಾಖಿಲ ನಲ್ಲಿರೋ? ಇವನು ಇಷ್ಟು ವರುಷ³⁴ ಇಷ್ಟು ದಿವಸಗಳಿಂದ ನನ್ನ ಬಳಯಿಲ್ಲದ್ದಾನೆ: ನೋಲನನ್ನು ಇಷ್ಟು ನನ್ನ ಹತ್ತಿರ ಬಂದ ದಿವಸ ಮೊದಲುಗೋಂಡು ಇಂದಿನವರೆಗೆ ನಾನು ಇವನಲ್ಲ ಯಾವ ಅಹರಾಧವನ್ನು ಕಾಣಲ್ಲ ಎಂದು ಉತ್ತರಕೊಟ್ಟಿಂದು (29:3).

ಅಕೀಳನು ದಾಖಿಲದನ ಕುಲತಾಗಿ ಮಾತನಾಡಿದ ಬಗೆಯನ್ನು ಗಮನಿಸಿ: “ಅವನನ್ನು ಇಷ್ಟು ಹೊರಬು ಹೋದನು.” ಫಿಲ್ಮೆಯಕ್ಕೆ ಹಿಂಜಲಿಯುವದು “ಬುದ್ಧಿವಂತಿಕೆಯ ಸ್ವೇಚ್ಛದ ಕಂಸರತ್ತು” ಅಥವಾ “ಸಮಯನಾಧಕವಾದದ್ದು”; ಅಕೀಳನು ಇದನ್ನು “ತೊರೆಯ ಹೋಗುವದು” ಎಂದು ಹೇಳಿದನು. ದೂರ ದೇಶದಲ್ಲಿ ನಾವು ಚೋಣಕ್ಕೆ ಒಳಗಾಗಬಹುದು, ನಾವು ನಮ್ಮನ್ನು ತಿಳಿದುರುವದಕ್ಕಿಂತ ಬೇರೆಯವರು ನಮ್ಮನ್ನು ಹೆಚ್ಚು ತಿಳಿದಿರುತ್ತಾರೆ.

“ದಾಖಿಲದನ ಕೃಯಿಲ್ಲ ಅನಾಧ್ಯವಾದದನ್ನು” ಈಗ ದೇವರು ನಾಧ್ಯಮಾಡಲು ಇಂದು ಬರುತ್ತಾನೆ. ಈಗ ಅಕೀಳನ ಇತರೆ ಅಧಿಕಾರಿಗಳು ದಾಖಿಲದನ ವಿಷಯದಲ್ಲಿ ಅನಮಧಾನಪಟ್ಟು,³⁵ “ದಾಖಿಲದನನ್ನು ಹಿಂದಕ್ಕೆ ಕಳುಹಿಸು” ಎಂದು ಅಕೀಳಣಿಗೆ ಬೇಕಿ ಕೊಂಡರು (29:4).

ಅಕೀಳನು ದಾಖಿಲದನನ್ನು ಕರೆದು,³⁶ ಯಾವ ಅನುಮಾನವಿಲ್ಲದೆ ಅವನನ್ನು ನಂಜಡೆನೆ ಎಂದು ಹೇಳಿದ್ದರೂ ನಿತ, ಸ್ವೇಚ್ಛಿಕಾರಿಗಳ ನಿಖಿತವಾಗಿ ದಾಖಿಲನು ಮತ್ತು ಅವನ ಇನರು ಜಿಕ್ಕಣ್ಣ ಹಟ್ಟಣಕ್ಕೆ ಹಿಂದಿರುಗಬೇಕು. ಗಂಜಿರತೆಯನ್ನು ನಾಧಿನಲು, ದಾಖಿಲನು ವಿರೋಧಿಸಬೇಕಾಗಿದೆ. ಅತನ ವಿರೋಧಿಸುವಿಕೆ ಅನ್ನಷ್ಟವಾಗಿತ್ತು: “ದಾಖಿಲದನು ಅಕೀಳಣಿಗೆ - ನಾನೇನು ಮಾಡಿದೆನು? ಸಿನ್ನ ದಾಸನಾದ ನಾನು ಸಿನ್ನ ಬಳಿಗೆ ಬಂದಂದಿನಿಂದ ಇಂದಿನವರೆಗೂ ನನ್ನಿಲ್ಲ ಯಾವ ಅಪರಾಧವನ್ನು ಕಂಡಿ? ಅರನನಾದ ನನ್ನ ಒಡೆಯನ ಜೊತೆಯಲ್ಲ ಹೋಗಿ ಅವನ ಶತ್ರುಗಳಿಂದನೆ ನಾನೇಕ ಯುದ್ಧ ಮಾಡಬಾರದು ಅಂದನು” (29:8). “ಒಡೆಯನಾದ ನನ್ನ ಅರನನ ಶತ್ರುಗಳಿಂದನೆ” ಎಂಬುದು ಅಕೀಳನ ಶತ್ರುಗಳನ್ನು ನೂಡಿಸುತ್ತದೆ - ಅಥವಾ ನೋಲನ ಶತ್ರುಗಳನ್ನು ನೂಡಿಸುತ್ತದೆ.³⁷

ದಾಖಿಲದನ ಮಾತನಾಗಳ ಅರ್ಥವೇನಾದರು, ಅವನಿಗೆ ಸಿಕ್ಕಿದ ಅವಕಾಶವನ್ನು ವ್ಯಾಧಮಾಡುವೇ ಅವನು ಅವನ ಜನರು ಮರುದಿನ ಸುಯೋಜನದಯದ ಸಮಯಕ್ಕೆ ಜಿಕ್ಕಣ್ಣಣಿನ್ನು ನೇಲಿದರು. ಆದರೆ ಫಿಲ್ಮೆಯರು ನೋಲಸಿಗೆ³⁸ ಬಿರುದ್ಧವಾಗಿ ಹೊರಬರು.

ದಾಖಿಲದನು ಸಮಾಧಾನದಿಂದ ಮನಿಗೆ ಹೋದನು, ಆದರೂ ಅತನ ಮೋಣತನ ಹಾಗೂ ಅರನನು ದಾಖಿಲದನ ಮೇಲೆ ಇಟ್ಟದ್ದ ಬಿಶ್ವಾಸದ ಅಲೋಜನೆಗಳು ಅವನಿಗೆ ನೋವುಂಟು ಮಾಡಿತ್ತು.³⁹

ಸಿನ್ನ ಜೀವನದಲ್ಲ ಯಥಾರ್ಥತೆಯನ್ನು ನಿಷ್ಠಿಸಿಕೊಂಡರೆ ನಿಂನು ಯಾವುದನ್ನಾದರು ನಾಧಿಸಿದರೂ ನಾಧಿಸದೆ ಇದ್ದರೂ ವ್ಯತ್ಯಾಸಬಿರುವದಿಲ್ಲ, ನಿಂನು ನಫಲನಾಗಿರುವ. ಸಿನ್ನ ಯಥಾರ್ಥತೆಯನ್ನು ಕಜಕೊಂಡಾಗ ನಿಂನು ನಾಧಿಸಿರುವದು ಏನೇ ಅಗಿದ್ದರೂ ವೈಜ್ಞಾನಿಕಿರುವ. ಸಿನ್ನ ಜೀವನದ ಅಂತಿಮದಲ್ಲ “ನಾನು ಯಥಾರ್ಥತೆಯಲ್ಲ ನಡೆದಿದ್ದೇನೆ” (ಹಿಂಡನ 26:1-4) ಎಂದು ಹೇಳುವಂತೆ ಜೀವಿಸಲು ನಿರ್ಧಲಿಸು.

ತ್ವಾ ತೆಷ್ಟು ಪರಿಸ್ಥಿತಿಯನ್ನು ತಿನ್ನು ಹಿನ್ನಿತ್ತಿಗೆ ಬಡಲಾಯಿಸಿಕೊಂಡನು

ದಾಖಿಲದನ ದೂರದೇಶದ ಪ್ರಯಾಣ, ಜಿಕ್ಕುಗೋನಲ್ಲ ಹೀಗೆ ಸ್ಥಿತಿಯನ್ನು ಮುಟ್ಟಿತ್ತು ಮತ್ತು ದಾಖಿಲದನು ಅವನ ಜನರು ಮೂರನೆಯ ದಿನ ಜಿಕ್ಕುಗೋ ಉರಿಸ್ತು ಮುಟ್ಟಿದರು.

ದಾಖಿಲದನೂ ಅವನ ಜನರೂ ಮೂರನೆಯ ದಿನ ಜಿಕ್ಕುಗೋ ಉರಿಸ್ತು ಮುಟ್ಟಿದರು.
ಅತ್ಯಂತೊಳಗೆ ಅಮಾಲೇಕ್ಯರು ದಂಡತ್ತಿ ದ್ವಿಂಬಾಹೂಂತಕ್ಕೂ ಜಿಕ್ಕುಗೋ ಉರಿಗೂ ಬಂದ
ಜಿಕ್ಕುಗೋ ಉರಿಸ್ತು ನುಟ್ಟು ಕಾಳಿ ಮಾಡಿದ್ದರು ... ದಾಖಿಲದನು ಅವನ ಜನರೂ ತಮ್ಮ
ಉಲಳಗೆ ಬಂದಾಗ ಅದು ನುಡಲ್ಪಟ್ಟಿರುವದನ್ನೂ ತಮ್ಮ ಹೆಂಡತಿಯರೂ ಗಂಡು ಹೆಣ್ಣು
ಮಕ್ಕಳ ಸೇರೆಯಾಗಿ ಒಯ್ಯಲ್ಪಟ್ಟಿರುವದನ್ನೂ ಕಂಡರು. ... ದಾಖಿಲದನ ಇಬ್ಬು
ಹೆಂಡತಿಯ ಸೇರೆಯಾಗಿ ಹೊಗಿದ್ದರು, ... (30:1-3, 5).

ದಾಖಿಲದನು ಶ್ರುತಿದಿನ ಜಿಕ್ಕಿಗೆ ಭಾಗದಿಂದ ಅಮಾಲುಕ್ಯರನ್ನು ನೋಱಿ ನುಡ್ತು
ಹೊರಬಂತು. ಕೆಲೆಯಿಂದ ತುಂಬಲ್ಪಟ್ಟ ಆ ಹಣ್ಣಿನಿಂದ ನೆನೆಹಿಗೆ ತಂದು ಕೊಳ್ಳಿ? ಅಜ್ಞಯು
ಹೇಳಿತ್ತಿದ್ದ ಹಾಗೆ “ನುಡ್ತಲೂ ಏನು ನಡೆಯತ್ತಿರುತ್ತದೋ ಅದು ನುಡ್ತತ್ತೆಲೇ
ಇರುತ್ತದೆ.” ನೆಗೆಬಿನ (ಯಾವಾದ್ಯಾದ ದ್ವಿಂಬಿ ಭಾಗ ಮತ್ತು ಫಿಷ್ಟಿಯ⁴⁰) ಅಕ್ರಮಂ,
ಅಮಾಲೇಕ್ಯಗೆ ನಾಮಾನ್ಯ ನಂಗತಿಯಾಗಿತ್ತು, ಆದರೆ ಜಿಕ್ಕುಗೋ ದಹಿನುವಿಕೆ ಅನಾಮಾನ್ಯ
ನಂಗತಿಯಾಗಿತ್ತು, ದಾಖಿಲದನು ಮುಸ್ನೇಜ್‌ಲಿಕೆ ತೆಗೆದುಕೊಂಡಿದ್ದರು ನಹ, ಅಲ್ಲ ನಡೆದಂತೆ
ನಾಶಿನ್ಕೆ ದಾಖಿಲದನು, ಅವನ ಜನರೇ ಕಾರಣ ಎಂದು ಅವಲಿಗೆ ತಿಳಿದು ಬಂತು.

ಅಹೇಳಿಸಿಂದ ಜಿಕ್ಕುಗೋಗೆ ಎಪ್ಪತ್ತಿಲಿಂದ ಎಂಬತ್ತು ಮೈಲುಗಳು, ಮೂರಾ ದಿನಗಳ
ತ್ರಯಾಳಮಾಡಿ, ಆಯಾಸಗೊಂಡಿದ್ದರು, ತಮ್ಮ ಕುಂಬಗಳನ್ನು ಕೂಡಿಕೊಳ್ಳಲು ಬಂದಿದ್ದರು.
ಆದರೆ ಅವರು ಅಲ್ಲ ನೋಡಿದ್ದು, ಅಪನಂಜಕೆಯ ಕೂಗು ನಾಶವಾದ ಹಣ್ಣಿ. ಆತುರದಿಂದ
ಬೆಂಕಿಯ ಮಧ್ಯದಲ್ಲಿ ತಮ್ಮ ಹೆಂಡತಿ ಮಕ್ಕಳಾಗಿ ಹುಡುಕಿದರೂ ಅವಲಿಗೆ ದೊರಕಿದ್ದು
ಬೆಂಕಿಯ ಜ್ವಾಲೆಯಿಂದ ನುಡಲ್ಪಟ್ಟ ವಸ್ತುಗಳೇ ಅಲ್ಲ ದುಲದ ಗುರುತು ಮಾತ್ರವಿತ್ತು.

ಅವರು ಆ ಬೆಂಕಿಯ ಬೂದಿಯನ್ನು ಕೆದೆಕಿದರು, ಅವರ ಕೈಗಳು ಗಾಯವಾಗುವ
ರೆಗೆ ಹುಡುಕಿದರು, ನಂತರ ಆಯಾಸಗೊಂಡು ಬಹಳವಾಗಿ ಅತ್ತರು. “ದಾಖಿಲದನೂ ಅವನ
ಜನರೂ ತಮ್ಮ ಉಲಳಗೆ ಬಂದಾಗ ಅದು ನುಡಲ್ಪಟ್ಟಿರುವದನ್ನೂ ತಮ್ಮ ಹೆಂಡತಿಯರೂ
ಗಂಡುಹೆಣ್ಣು ಮಕ್ಕಳ ಸೇರೆಯಾಗಿ ಒಯ್ಯಲ್ಪಟ್ಟಿರುವದನ್ನೂ ಕಂಡು ಅವರು ತಬ್ಬಿಂದಾಗುವಪಣ್ಣ
ಕಾಲ ಗಟ್ಟಿಯಾಗಿ ಅತ್ತರು” (30:4).

ನಾನು ಇದನ್ನು 1993ರಲ್ಲ ಬರೆಯುವಾಗ, ಲಾನ್ ಎಂಜಿನ್‌ನ ಕೆಲವು ಅರಣ್ಯ ಭಾಗದಲ್ಲಿ
ಬೆಂಕಿಯ ಹತ್ತಿಕೊಂಡು ಉಲಯಿತ್ತಿತ್ತು, ಜನರು ತಮ್ಮ ಮನೆಗೆ ಹಿಂದಿರುಗಿದಾಗ ಉಳದಿದ್ದು
ಕೆಲವಲ ಅಡಿತಾಯ ಮಾತ್ರ. ಅಲ್ಲ ನಾವು ತಂಡಿದ್ದು, ಜನರು ತಮ್ಮ ತಲೆಗಳನ್ನು ಅಲ್ಲಾಡಿಸುತ್ತಾರು
“ಹೋಂಟು, ಎಲ್ಲವೂ ಹೋಂಟು” ಎಂದು ಕೆಲವರು ತಲೆತಿರುಗಿ ಜೀಳತ್ತಿದ್ದರು, ಕೆಲವರು
ನುಟ್ಟ ಬೂದಿಯಲ್ಲಿ ವಿನಾದರು ಉಳಿದರಬಹುದು ಎಂದು ಹುಡುತ್ತಿದ್ದರು. ಇದೇ ಲಂತಿಯ
ಅನುಭವ ದಾಖಿಲದನಿಗೂ ಅವನ ಜನಲಿಗೂ ಉಂಟಾಯಿತು.

ಜಿಕ್ಕುಗೆ ಅಫಾತ ಅಲ್ಲಿಗೆ ಮುಗಿಯಲ್ಲ. ಜನರು ದಾಖಿಲದನ ಮೇಲೆ ಗುಣಗುಣಲು
ಅರಂಭಿಸಿದರು. ಕಡೆಗೆ ಕತ್ತಲನ ದೃಷ್ಟಿಯನ್ನು ಎಸೆದರು. ಮಾತಿನ ತುಣುಗಳು ದಾಖಿಲದನ
ಕಿಬಿಗೆ ಇದ್ದರು: “ನಾವು ಯಾದಾಯದಲ್ಲಿದ್ದರೆ ನಮಗೆ ಈ ಕೆಳು ಉಂಟಾಗುತ್ತಿಲಲ್ಲ!”, “ನಮ್ಮ
ಕುಂಬಂಬವನ್ನು ಕಾಹಾಡಲು ನಮ್ಮೆಲ್ಲ ಕೆಲವರನ್ನು ಇಡಬಹುದಿತ್ತು!”, “ಇದು ದಾಖಿಲದನ ತರ್ವಾ!
ವಜನ 6 ಹೀಗೆ ಗಮನಿಸುತ್ತದೆ, “ಇದಲ್ಲದೆ ಜನರು ತಮ್ಮ ಗಂಡುಹೆಣ್ಣು ಮಕ್ಕಳಾಗಿ ಮನಸ್ಸಿನಲ್ಲ
ಬಹಳವಾಗಿ ನೋಂದುಹೊಂಡು ದಾಖಿಲದನನ್ನು ಕಲ್ಲಿನೆಡು ಕೊಲ್ಲಬೇಕೆಂದಿದ್ದರೆದಲಿಂದ ಅವನು
ಬಲು ಇಕ್ಕಣಿನಲ್ಲಿ ಇದ್ದನು.” ಈ ವಾಕ್ಯವನ್ನು “ದಾಖಿಲ ನು ಕುಗ್ಗಿದನು” ಎಂದು ಅನುವಾದಿ

ສිරභහුද. අත්‍යන් අදාළාඩාග බංධාග ටකානියාරිද්‍රුන් ග්‍රහ්ගේ සිව ඝංතුග්‍රූ පෙන්සන්සු නුතුප්‍රචලද්‍රු (මීතැන් 142:4). ජපනුව තේප්පාව තුළීග්‍රූ දාඩින් නුතුප්‍රඳුව්. එග තමුළු කුශ්‍යාල්‍ය ක්‍රුෂ්‍යාල්සු හිඹිදා ක්‍රාංත 600 මාන්ද සිංහ්‍යාද්‍රූවරු පෙන්සිදුරු. නොලනු තැන්සු නායුන්දර්ංක දාඩින් දාරය්ලාක්‍රූ එකිහොයාදනු. එග පෙන්සන්සු න්‍යාශිකල්ංඡ හෙතාග්‍රූබිංකාරිතු.

ତେଣୁକୋଳ ମୁଗନ୍ତ ମୁନେଯିଲଂଦ ଦୂରା ହୋଇଦାଗ, ଦେଇଛୁ ବିଜକିନ କେଂଗରୀ କାଗଜ ଦେଇଛୁ ଗୁଂପିନ ମୁଧ୍ୟଦଲ୍ଲିଯା ନଂଦେଇବିଲ୍ଲିଦେ, ବଂଦୁ ଉଚ୍ଚୀ ନିଦାରଚନ୍ତ୍ର ମାକିରୁବେନୁ ଅଂଦୁକେଂଠାଙ୍କନୁ. ଆଦରେ କେ ଅଲୋଜନେଯ ବେଳନେ ମାଯାଚାର ହଂଦିଗଭ ମୁଧ୍ୟଦଲ୍ଲ ଲେଖିଦନୁ ଅପୁରାଗଭ ତିନ୍ଦୁତ୍ତିଦ୍ଵ ଆହାରପୁ ଅପରି ଦୋରକାଳି.⁴¹ ଐଦୁ ଦୂରଦେଶର ମାନ୍ୟଦଶନ ଅଦୁ ନିଷ୍ଠାନ୍ତୁ ଜକିନୋଇଲ୍ଲି, ନଂତର ନିଷ୍ଠାନ୍ତୁ ନାଶପଦିନୁତ୍ତିଦେ. ମାଦକ ପଞ୍ଚ ନିଷ୍ଠାନ୍ତୁ ଜ୍ୟୋତନ୍ତ୍ରଗୋଇଲ୍ଲି ନଂତର ନରକପନ୍ଥୀ ମାକିନୁତ୍ତିଦେ. ମୁନେଯିଲଂଦ ଟିକିକୋଣୁପଦ କେଂଠଙ୍କ ଜଦୁଗଢେଯନ୍ତ୍ର ନିଲାଦୁତ୍ତିଦେ. ନଂତର ଏକାଂଗିନପନ୍ଥୀ ଯାତନେଯନ୍ତ୍ର ଲାଲମୁ ମାଦୁତ୍ତିଦେ. ବିଜ୍ଞ୍ଞାନପୁ ତମ ବିଶ୍ଵାନିତିଯନ୍ତ୍ର ନିର୍ମିତ ନଂତର ବୈନରପନ୍ଥୀ ତରୁତ୍ତି. “ଆଦର ଐଦୁ ଇନ୍ଦ୍ରୀ ମୁଗିଯାଇଲ୍ଲ!” ନିଶ୍ଚିରଦଲଙ୍କ, ଦୂରଦେଶର ଅଶେଗଭିନ୍ଦଲଙ୍କ ନିଷ୍ଠାନ୍ତୁ ମୋହନଗୋଇଲ୍ଲିବେଇଲ୍ଲ. ନିମ୍ନ ନକ୍ଷତ୍ର ଓ ପଦିତ ତେଣୁକୋଳ ପାଇଁ ତିଯନ୍ତ୍ର ନାଶନକ୍ତ ବଦଲାଯିଲ୍ଲିକେଂଠାଙ୍କିବା!

ನಕಾರಾತ್‌ಕವಾದಂಡ ವಿಷಯಗಳನ್ನು ನಕಾರಾತ್‌ಕೆ ಬಿಡಲಾಯಿಸಿಕೊಂಡನು

ଦାବିଦନୁ ତାନେବ୍ଜୁନେ ଦୂରଦେଶୀ ହୋଇଦେ; ତମେଣୁଙ୍କି ଇତରରନ୍ତୁ କରେ ଦୂରଯ୍ୟନୁ (30:2, 3). ଆତମନ୍ତ୍ଵ ସୁତୁପରେଇଦ୍ଦୁ ଆରୁ ନାରୁ ଜନରନ୍ତୁ କରେନ୍ତାଯ୍ୟଦ୍ଦନୁ, ଅପରଲ୍ଲରୁ ଅପର ଜୋତେଯଲ୍ଲ ଅନାଧରତିଦ୍ଦରୁ. ଅଦରେ ଦାବିଦନୁ ଅପରନ୍ତୁ ନୁଲତ ନୃନିକରନ୍ତ୍ଯାଗି ଚାକି ଅପନୁ ହୋଇନୁପଲିଲ୍ଲ ଅପନ୍ତ୍ର କିଂବାଅନୁପଠିତ ଇଟ୍ଟୁକେବାଂଦିଦ୍ଦନୁ.⁴² ତମେ କୁଟୁଂବଦ ନଂଗର ଅପର କୁଟୁଂବଗ୍ରହଣନ୍ତ୍ଵ କରିବାଂଦିଲୁ ହୋଇଦ୍ଦନୁ, ଆତନ କୀତି ହେଜ୍ଜାଦିନକେ ନେରିହୋଇଯ ଜନ୍ମାଯେଲ୍ଲର କୁଲଦବ୍ୟର ଅପନ୍ତ୍ର ନେଇକେବାଂଦରୁ.⁴³ ଅଦର ପଲିଜାମ ଅନ୍ୟର ମୁଦ୍ୟଦଳ୍ଲ ଜୀବିନୁପଠିତ ଶୋଭନେଗି ବଜାଦରୁ. କେନେଯାଦାଗି ପ୍ରୀଯାର ମୁକ୍ତଳ ନେଇଯାଖାଇବାଦରୁ, ମୁକ୍ତ ଗନ୍ଧନରୁ ନାଶବାଦରୁ.

ଦୂରଦେଶ୍ୟ ହୋଇଥିବ ଅନେକରୁ, ସ୍ଵାକ୍ଷରଚନ୍ମୟ, ଅପର ଆଶୀର୍ବାଦମୟ ଜାତୀୟମାତ୍ର ମାତ୍ର ଅଲୋଚନାମୁକ୍ତରୁ । “ନୟ ଯୃତକାରଚନ୍ମୟ ମାତ୍ର ନାନା ମାତ୍ରଭେଦକୁ” ଅପର ଯୋଜନାମୁକ୍ତରୁ । ତଣ୍ଡିମୋଳଦ ମଗନୁ ଦୂରଦେଶ୍ୟ ହୋଇଥିବାରୁ ତଣ୍ଣୁ ମନେଯଙ୍କୁ “କୁଦଯ ମୁଲଦ ତମଦେଯନ୍ମୟ” ଜଣ୍ଠୁ ହୋଇଦିନନୁ । ଏଣମୁ ଦୂରଦେଶ୍ୟ ହୋଇଥିବାରୁ ଏଲ୍ଲାଚନ୍ମୟ ନଂକଟକ୍ଷେ କଥିବାକୁଠାରୁ ମାତ୍ରକୁ ନଂକଟକ୍ଷେ ନଂକଟକ୍ଷେ ନିରାକାରି ହେଉଥିବାରୁ ପରିଲ୍ଲର ଆଶୀର୍ବାଦମୟ ନଂକଟକ୍ଷେ ନିରାକାରି ହେଉଥିବାରୁ ଆଶୀର୍ବାଦମୟ ନଂକଟକ୍ଷେ ଲୁହମାତ୍ରକୁ ନାହିଁ । ଦାବିଦନ କାଗେ ନିରାକାରି କୁଟୁଂବବିଦ୍ୱାରେ, ଅପରମ୍ଭୟ ଏଣମୁ ନଂକଟକ୍ଷେ ନିରାକାରି ହେଉଥିବାରୁ ଆଶୀର୍ବାଦମୟ ନଂକଟକ୍ଷେ କଥିବାକୁଠାରୁ ପରିଲ୍ଲର ଆଶୀର୍ବାଦମୟ ରଦ୍ଦୁଗେବାଜିହେଦ୍ରାରେ? ଏକେଠରେ କୌନେଯିଦାରି, ଏକେଠରେ କୁଟୁଂବକୁ ନିଷ୍ପତ୍ତିକରେଇଲାମୁ ଏଦୁଲିନୁତ୍ତାରେ: “ଇଦୁ ନୟ କୁଟୁଂବକୁ ମୁକ୍ତ ସ୍ନେହିତିଗନ୍ତ ଏମିମୁ ମାତ୍ରକୁଠାରୁ?”

ದೂರದೇಶಕ್ಕೆ ಹೋಗುವಂಥಿದ್ದು ತಾತ್ತ್ವಾಲಕ ನಿಮ್ಮದಿಯನ್ನು ಸಿಡಬಹುದು. ಆದರೆ

ಅಂತ್ಯದ ಫಲತಾಂಶ ಮಾತ್ರ ಫೋರಪಾದದ್ದು. ಅದರೆ ದೇವರೊಂದಿಗಿದ್ದು, ಆತನನ್ನು ಸಂಪೂರ್ಣವಾಗಿ ವಿಶ್ವಾಸಿಸುವಂಥದ್ದು ಉತ್ತಮಪಾದಂಥ ಮಾರ್ಗವಾಗಿದೆ.

ದೇವರೊಂದಿಗೆ ವ್ಯಾಪಕ ನ್ಯಾಜನೆ (1 ನಮುವೇಲ 30:6-31)

ದೇವರು ನಮಗೆ ತರುವ ಸಂಕಷ ನಮನ್ನು ಬೆಳ್ಳಿಗೆ ನೋಂಪುಂಟು ಮಾಡುವದಕ್ಕಲ್ಲ, ನಾವು ಹೊಣಕಾಲಾರುವದಕ್ಕೂ ಮತ್ತು ನಾವು ಎದ್ದು ನಿಲ್ಲುವಕ್ಕೂ ಈಗ ದಾಖಿಲನ 600 ಜನ ಸ್ಯಾಸಿಕರು ಕಲ್ಲುಗೆಂಪ್ಪು ಹಿಡಿದು ಅವನನ್ನು ಕೊಲ್ಲುವದಕ್ಕೆ ಸೀಧರಾಗಿರುವಾಗ ದಾಖಿಲನ 1 1/2 ವರ್ಷಗಳ ಕಾಲ ಶೂರುಹೊಳೆದಂತಾ ಬಿಷಯವನ್ನು ನೋಡುವೆವೆ: ದೇವರ ನಾಮ 30:6ನೇಯ ಕೆಳನೆಯ ಭಾಗದಲ್ಲಿ: “ಅವನು ತನ್ನ ದೇವರಾದ ಯೋಹೋವ ನಾಜ್ಲ ಬಲಹಡಿಸಿ ಕೊಂಡನು” ಎಂದು ಓದುವೆವೆ. ಹೊದಲು, ಅವನು ನೋಂದುಕೊಂಡಾಗ ಯೋನಾಆನನು ಅವನನ್ನು “ದೇವರಾಲ್ಲ ಉತ್ತೇಜನುತ್ತಿದ್ದನು [ದ್ವೇಹಿತವಾಗಿ ಅವನ ಕೃಷಿನ್ನು ಬಲಹಡಿಸಿದ್ದನು] ದೇವರಾಲ್ಲ” (23:16). ಈಗ ಯೋನಾಆನನಿಲ್ಲ⁴⁴ ಅದರೆ ದಾಖಿಲನು ಆಳವಾದಂಥ ದೇವರ ಬಲವನ್ನು ಹಡಕೊಂಡನು. ಈ ಬಲವನ್ನು ದೇವರು ಮಾತ್ರ ನಿಂಡಲು ನಾಧ್ಯ (ಬಹೇನ 3:20).

ದಾಖಿಲನು ದೇವರ ಕಡೆಗೆ ತಿರುಗಿಕೊಂಡಾಗ, ನಂಗತಿಗಳು ಉತ್ತಮಗೊಂಡವು. ದಾಖಿಲನು ಮತ್ತು ಅವನ ಜನರು ಆ ಬೆಂಕಿಯಲ್ಲ ಯಾವುದೇ ದೇಹಗೆಂಪ್ಪು ನೋಡುವೆಂದು ಇಡ್ಡದಲಿಂದ ಬಹುಶ ಅವರೆಲ್ಲರು ಬಂದುಕಿರಬಹುದು ಎಂದು ನಂಜಿದರು.⁴⁵ ಮುಂದೆ, ದಾಖಿಲನು ಅವನ ಭಟರು ಜೀವದಿಂದ ಇಡ್ಡದಲಿಂದ ಅಮಾಲೇಕ್ಯರನ್ನು ಬೆಂಧುಷ್ಟಲು ನಾಧ್ಯವಾಯಿತು. ಅವರಿಗೆ ಇನ್ನು ಭರವಸೆಯಿತ್ತು ಹಿಂಣಿಯತ್ತೆ ಬರುವದಕ್ಕೆ ಮೊದಲೆ ಅಲೋಜನೆ ಮಾಡಬೇಕಿದ್ದ ಒಂದು ಕಾರ್ಯವನ್ನು ದಾಖಿಲನು ಈಗ ನೆರವೇಲಿಸಿ: “ದೇವರೊಂದಿಗೆ ನಮಾಲೋಜನೆ ಮಾಡಿದನು” (30:7, 8). “ನಾನು ಆ ಗುಂಬನ್ನು ಹಿಂದಣ್ಣ ಬಹುದೋ? ಅದು ನನಗೆ ಸಿಕ್ಕುಪಡೋ? ಎಂದು ಕೇಳಲು. ಆತನು - ಹಿಂದಣ್ಣ ಅದು ನಿನಗೆ ಸಿಕ್ಕುಪಡು; ನಿನು ಎಲ್ಲರನ್ನು ಜಡಿಸಿಕೊಂಡು ಬರುವಿ” (30:8) ಎಂದು ಉತ್ತರಕೊಣ್ಟಿರುತ್ತಾನು. ದಾಖಿಲನ ಹೈದರಾಬಾದ ನಿಂಜಾಕ್ಕೆ ಸಿಜಿವಾಯಿತು.

ಗಡಿಜಡಿಯ ಮಧ್ಯದಲ್ಲಿ ಯಿಂದಿನ ನಿಂಜಾದ್ವಾರಾಗಲು ನಿಂಡಿದ ಕರೆ ನಲಿಯಾದ ನಿದಾರವಾಯಿತು. ಕಲ್ಲುಗೆಂಪ್ಪು ಹಿಡಿದಿದ್ದ ಸ್ಯಾಸಿಕರು ಕಲ್ಲುಗೆಂಪ್ಪು ಜನಾಡಿ ಆಯುಧಗೆಂಪ್ಪು ಧರಿಸಿ ದಾಖಿಲನೊಂದಿಗೆ ದಕ್ಷಿಣ ದಕ್ಷಿಣ ಪ್ರಯಾಣಿಸಿದರು ಅದರೂ, ಜನರು ಬಸಿದು ಹೋಗಿ ದ್ವರು. ಅವರಾಲ್ಲ ಇನ್ನೂರು ಜನರು ಆಯಾಸಗೊಂಡಿದ್ದರೂ, ಯಾವುದೇ ಸಹಾಯವು ಇಲ್ಲದಿದ್ದರೂ ದಾಖಿಲನು ಉಂಡ ನಾನಾರು ಜನರೊಂದಿಗೆ ಮಂದುವರೆದನು.⁴⁶ ಈಗ ಅಮಾಲೇಕ್ಯರು ಎಲ್ಲದ್ವಾರೆ ಎಂದು ತಿಳಿಯೇ ಹೋದರು; ದೇವರ ಮೇಳನ ಆಳವಾದ ನಂಜಕೆಯಿಂದ ತನ್ನ ಹತ್ತಿರ ಉಂಡ ನಾನ್ನೂರು ಮಂದಿಯೋಡನೆ ಮಂದುವರೆದನು.

ಅವನ ನಂಜಕೆಗೆ ಶ್ರುತಿಹಲವಾಯಿತು. ರಸ್ತೆಯ ಮಧ್ಯದಲ್ಲಿ ಅಮಾಲೇಕ್ಯಲಿಂದ ಗಾಯಗೊಂಡ ಒಬ್ಬನನ್ನು ನೋಡಿ, ಅವನಿಗೆ ಅಹಾರ, ಒಣಬಂಗಳುಗೆಂಪ್ಪು ನಿಂಡಿದರು ಇದು ನಹ ದೇವರ ಸಹಾಯವೇ. ಆ ಗುಲಾಮನು ಜೀಲಿಸಿಕೊಂಡು, ವಿಜಯವನ್ನು ಆಳಿಸುತ್ತಿದ್ದ ಅಮಾಲೇಕ್ಯರು ಇಂಡು ಕೊಂಡಿದ್ದ ನ್ಯಾಜನ್ನು ಇನ್ನಾಯೇಲ್ಲಿಗೆ ತೋರಿಸಿದನು.⁴⁷

ಅಮಾಲೇಕ್ಯರು ತಾವು ಸುರಕ್ಷಿತವಾಗಿದ್ದೇಬೇ ಎಂದು ತಿಳಿ ಎಜ್ಜರಬಲ್ಲದವರಾಗಿದ್ದರು. ಶೂರಣ ರಾತ್ರಿ ಅವರು ಕುಡಿದು ತಿಂಡು ನಮಯ ಕಳೆಯತ್ತಿದ್ದರು. ಇತ್ತೇ ದಾಖಿಲನು, ಅವನ ಜನರು ಬೆಳಗಿನವರೆಗೆ ವಿಶ್ವಾಂತಿ ಹೆಡೆಯಕೊಂಡರು.⁴⁸ ಹೈಲಿಗಳ ಹಿಂಗೆ ಎಜ್ಜರಬಲ್ಲದೆ ಇರುವಾಗ ಅನಂಬ್ಯಾತರಾದ⁴⁹ ಅಮಾಲೇಕ್ಯರನ್ನು ರೋಷದಿಂದಿದ್ದ ದಾಖಿಲನು ಅವನ ಜನರು ಅವರ ಮೇಲೆ ಜಡ್ಡ ಜಯನಾಧಿಸಿದರು. ದಾಖಿಲನು ಅವನ ಹೈಲಿಗಳನ್ನು ನಾಶಮಾಡಿ

“ತನ್ನಪರನ್ನು ಕಾಹಾಡಿದನು” ಎಂದು ದೇವರು ಹೇಳಿದರು ಮತ್ತು ಅವನು ಕಾಗೇ ಮಾಡಿದನು.

ದಾಖಿಲನು ತನ್ನ ಇಬ್ಬರು ಹೆಂಡತಿಯರನ್ನು ಅಮಾಲೇಕ್ಯರನ್ನು ಒಣ್ಣಿದ್ದ ಎಲ್ಲಾ ಕೊಳ್ಳಿಯನ್ನು ಜಿಸಿಕೊಂಡನು. ಅಮಾಲೇಕ್ಯರು ಒಣ್ಣಿದ್ದ ಜಿಕ್ಕು ದೊಡ್ಡ ಒಡವೆಗಳಾಗಿ ಗಳ ಗಂಡುಳಿಂಬು ಮಕ್ಕಳಾಗಿ ಒಂದನ್ನು ಜಡಿದೆ ಎಲ್ಲವನ್ನು ತಿಳಿ ತೆಗೆದುಕೊಂಡು ಬಂದನು (30:18, 19 ಒತ್ತಿ ಹೇಳಿದ್ದು ನಷ್ಟಿದ್ದು).⁵⁰

ದಾಖಿಲನುಸ್ತು ಕಲ್ಲಿನದು ಕೆಲ್ಲಾಬೀಕೆಂದಿರುವವರು ಈಗ ಬೀರೆ ಸ್ವರದಿಂದ ಹಾಡನ್ನು ಹಾಡಿದರು. ಅವರು ದಾಖಿಲನು ವಿಜಯವನ್ನು ನೋಡಿ, “ಇವು ದಾಖಿಲನು ಕೊಳ್ಳೆ” (30:20) ಎಂದು ಆಭರಣಸಿದರು, ಹೇಗೆ, ಇದು ಯಿಹೋಽವನ ಜಯವೇ ಎಂದು ಅವರು ತಿಂಡಿದ್ದರು. “ನಮ್ಮ ವಿರೋಧಿಗಳನ್ನು ದೇವರು ನಮಗೆ ಒಟ್ಟಿಸಿದನು” ಎಂದು (30:23) ಹೇಳ ಯಿದ್ದಕ್ಕೆ⁵¹ ಹೇಗೆದ ಆಯಾಸಗೊಂಡಿದ್ದ ಇನ್ನೊಬ್ಬ ಜನಲಿಗೂ ಕೊಳ್ಳಿಯನ್ನು ಮತ್ತು ದಕ್ಷಿಣದ ಹಟ್ಟಾಗಿಳನ್ನು ಯೆಹೋದ ಹಂಡಿದನು.⁵²

ದಾಖಿಲನಿಗೆ ಅವಶ್ಯ ಬಂದಾಗಲ್ಲಿನ ದೇವರು ಅವನ ಜೀತೆಯಿಲ್ಲಿದ್ದನು. ಏರಿನೆಯ ನಾಲಿಯು ನಹಾಯ ಮಾಡುವಂಥ ದೇವರು ನಮ್ಮ ದೇವರು ಎಂದು ಪುನ ಪುನ ಹೇಳ ಲೇಬೇಕು. ತಪ್ಪಿ ಹೋದ ಮಗನ ತಂಡೆ, ಅವರನ್ನು ನಂಧಿಸಿದಾಗ, ಅವನ ಕೊರಳನ್ನು ಅಳಿದನು. ಈಗ ದೇವರು ನಹ ದಾಖಿಲನ್ನು ತನ್ನ ತೀರಿಯ ಹಾಗೂ ನುರಕ್ಕಿತೆಯ ಕೈಗಳಿಂದ ಆತಕೊಂಡನು. ದಾಖಿಲನು ಪುನ ಆತ್ಮಿಕ ದಾಲಿಗ ಬಂದನು.

ದೇವರು ನಮಗೆ ಅವಶ್ಯವಿರುವವರೆಗೂ ಆತನನ್ನು ಆತಕೊಳ್ಳಬಾರದು ಎಂದು ಹೇಳುತ್ತಿಲ್ಲ. ನಾವು ಆತನ ತಡೆಗೆ ತಿರುಗಿಕೊಂಡಾಗ ನ್ಯಾಬಾವಿಕವಾಗಿ ದೇವರು ನಮ್ಮನ್ನು ಅಶೀರ್ವದಿಸುತ್ತಾನೆ. ಇಲ್ಲ. ದೇವರನ್ನು ತಿರಸ್ತಿಲಿನುವಾಗ ಉಂಟಾಗುವ ಅಪಾಯಗಳ ಬಗ್ಗೆ ನರಕ್ಯೇದ ನ್ಯಾಷ್ಟವಾಗಿ ತಿಂಡಿತ್ತದೆ.⁵³ ದೂರದೇಶಕ್ಕೆ ಹೋಗಿದ್ದೇನೆ ಈಗಾಗಲೇ ತಡವಾಯಿತು ಅನ್ನಪರವಿಗೆ ನನ್ನ ಉತ್ತೇಜನವೇನೆಂದರೆ ನಿಮಗೆ ಇನ್ನು ನಿಲಂಜ್ಞಿ ಇದೆ. ದೇವರ ಮನೆಗೆ ಹಿಂದಿರಿ ತಪ್ಪಿಹೋದ ಮಗನಿಗೆ ಬುದ್ಧಿ ಬಂದಾಗ “ಮನೆಗೆ ಹಿಂದಿರುಗಿದನು” (ಲಾಕ 15:17) ಆಯಾದ್ದಲಿಂದ ಮಾನನಾಂತರ ಹಟ್ಟಾಗಿಳನ್ನು ಅಲಕೆ ಮಾಡಿಲ (ಲಾಕ 15:17-19, 21), ಮತ್ತು ಮನೆಗೆ ಹಿಂದಕ್ಕೆ ಬಸ್ತಿಲಿ. ದೇವರು ನಿಮ್ಮನ್ನು ಸಂಧಿಸಲು ಸಿದ್ಧವಾಗಿದ್ದಾನೆ!

ಮನೆಗೆ ಹಿಂದಿರುಗಿವುದು (2 ಸುಮುಖೇಲ 2:1-4)

ಹಿಂದಿನ ಹಲ್ಲುಗಾಬಾಳನಲ್ಲ ದಾಖಿಲನು ಅನಾಧಿನಂತೆ ಬೆಳೆದಿದ್ದನು: ಗೊಲ್ಲಾತೆನನ್ನು ತೊಂದ ಮೀಲೆ; ಅನೇಕ ದಿವಸ ಅದರ ಪ್ರಭಾವದಿಲ್ಲಾನು ನೇರೆಯಾಗಿಂತ ಹತ್ತು ಚಣಗಾಗ ಕಾಲ ಕಳೆದಿದ್ದನು. ಕಷ್ಟದ ಹಾದಿಯಲ್ಲ ಜೀವನವನ್ನು ಕಳೆದಿದ್ದನು. ಕಷ್ಟದ ದಿನಗಳಲ್ಲ “ಅಮಾಲ್ಯಾವಾದ ಹಾರವನ್ನು” ಕಾಪಿತ್ತಿದ್ದನು. ಈಗ ಅವನು ಅರಸನಾಗುವ ನಮಯ ಬಂದಿತು, ಮನೆಗೆ ಹೋಗುವ ನಮಯ ಬಂದಿತು.

ದಾಖಿಲನು ಅವನ ಜನರು ಜಿಕ್ಕಿಗೆ ಹಿಂದಿರುದರು ಎಂದು 2 ಸಮುದೀಲ ತಿಂಡಿತ್ತದೆ.⁵⁴ ಅಲ್ಲ ಎರಡು ದಿನಗಳಿಂದು, ಅಂದು ಹೋಗಿದ್ದ ಮಣಿನಲ್ಲ ಏನಾದರು ದೋರಕಬಹುದು ಎಂದು ಹುಡುಕುತ್ತಿದ್ದರು. ಪುನ ನಿಮೂಳಣಮಾಡುವ ಬಗ್ಗೆ ಯೋಜಿ ಸುತ್ತಿದ್ದರು. ಆದರೆ ಮೂರನೆಯ ಆ ನಮಯದಲ್ಲ ಇಬ್ಬ ಅಮಾಲೇಕ್ಯನ್ನು⁵⁵ ಅವರ ನಡುವೆ ಬಂದು ನಾನು ಈಗ ರಣರಂಗದಿಂದ ಬಂದಿದ್ದೇನೆ. ದುಳಿದ ನಂಗತಿ ಎಂದರೆ, ನೌಲನು ಹಾಗೂ ಯೋಣಾತಾನನು ಹತರಾಗಿದ್ದಾರೆ ಅಂದನು.⁵⁶ ಆಗ ದಾಖಿಲನು ಅವನ ಜನರು ದುಲ ಕ್ರಾಂತರಾದರು. “ಹೇಗೆ ಹರಾಕ್ತಮ ಶಾಂತಿಗಳು ಮರಣಹೊಂದಿದರು” ಎಂಬ

ಕೀರ್ತನೆಯನ್ನು ದಾಖಿಲದನು ನೋಲ ಮತ್ತು ಯೋಜನಾತನನು ಬಗ್ಗೆ ರಚಿಸಿದನು!⁵⁷

ನೋಲನ ಮರಣವು ದಾಖಿಲದಸಿಗೆ ಏರಡು ಬಾಗಿಲುಗಳನ್ನು ತೆರೆಯಲು. ಹೊದಲನೆಯದಾಗಿ, ನ್ಯಾತಂತ್ರದ ಬಾಗಿಲು ತೆರೆಯಲು. ನೋಲನ ಮರಣದ ಸಿಬಿತ್ತ ದಾಖಿಲದನು ತಪ್ಪಿಸಿಕೊಂಡು ಹೋಗುವದನ್ನು ಬಿಟ್ಟು ತನ್ನ ಮನೆಗೆ ಹಿಂದಿರುಗಲು ಅವಕಾಶಪಾಯಲು. ಏರಡನೆಯದಾಗಿ, ಅರಮನೆಗೆ ಬಾಗಿಲು ತೆರೆಯಲು. ಅವನು ಅರಸನಾಗುವ ಅವಕಾಶ ದೊರೆಯಲು. ದೇವರು ಈ ಕಾರ್ಯವನ್ನು ಮಾಡಿದ್ದಾನೇ ಎಂದು ಹೆಚ್ಚಿಯ ಸ್ಥಾವರದ ದಾಖಿಲದನು ಹೇಳಬಹುದಿತ್ತು. “ಅದರಿಂದ ನಂದೆಕೆವೇ ಇರಲಿಲ್ಲ.” ಆದರೆ ದೂರ ದೇಶದಲ್ಲಿ ಕಷ್ಟನುಭವವನ್ನು ಅನುಭವಿಸಿದ ದಾಖಿಲದನು ಹೇಳಿದ್ದೆನಂದರೆ “ನನ್ನ ವಿಷಯದಲ್ಲಿ ಪರಿಶೂಲಿ ದೇವರ ಜಿತ್ತಪೇಣು ಎಂದು ತಿಳುತ್ತಾಳ್ವೆನು” ಅಂದನು. ಬಹುಶ ತಪ್ಪಿಸಿಕೊಂಡು ಹೋಗಿದ್ದ ವರ್ಣಗಳಲ್ಲಿ ದಾಖಿಲ ನನ್ನ ದೇವ ಜನರ ನಾಯಕನಾಗುವದಕ್ಕೆ ಸೀದ್ಧಪಡಿಸಿತ್ತು.

ಅನಂತರ ದಾಖಿಲದನು ಯಿಹೋವನನ್ನು - ನಾನು ಯಿಹೂದ ದೇಶದ ಯಾವದಾದರೊಂದು ಬಟ್ಟಣಕ್ಕೆ ಹೋಗಬಹುದೋ? ಎಂದು ಕೇಳಲು ಆತನು ಹೋಗಬಹುದು ಅಂದನು. ಅವನು ತಿಳಿ - ಯಾವ ಉಲಗೆ ಹೋಗಣ ಎಂದು ಕೇಳಿದ್ದಕ್ಕೆ - ಹೆಬ್ರೋನಿಗೆ ಹೋಗು ಎಂಬ ಉತ್ತರ ಸಿಕ್ಕಿತ್ತು. ಆಗ ದಾಖಿಲದನು ತನ್ನ ಇಬ್ಬರ ಹೊಂಡತಿಯರನ್ನು, ... ಹಾಗೂ ತನ್ನ ಜನರನ್ನು ಅವರ ಕುಟುಂಬಗಳನ್ನು ಕರೆದು ಕೊಂಡು ಹೋಗಿ ಹೆಬ್ರೋನಿಗೆ ನೇಲಿದ ಉರಾಗಳಲ್ಲಿ ಚಾಸಿಸಿದರು (2:1-3).

ಹೆಬ್ರೋನಿಗೆ ದಾಖಿಲದನು ಬಹುಮಾನಗಳನ್ನು ನಿರ್ದುತ್ತಿದ್ದನು (1 ನಮುವೇಲ 30:31), ಆ ಬಟ್ಟಣವು ಅವನ ಮೊದಲ ರಾಜಧಾನಿ ಅಂಯಲು. ದೂರದೇಶದಿಂದ ಹಿಂದಿರುಗಿ ಅಂತ್ಯದಲ್ಲಿ ತನ್ನ ಮನೆಗೆ ಹಿಂದಿರುಗಿದನು.

ಮುಕ್ತಾಯ

ತಪ್ಪಿ ಹೋದ ಮುಗನು ದೂರದೇಶದಿಂದ ಹಿಂದಿರುಗಿದಾಗ ಅವನ ತಂದೆಯು ಅವನ ಮನೆಗೆ ಪ್ರಾನ ನೇಲಿಸಿಕೊಂಡನು. ದಾಖಿಲದನು ಹಿಂದಿರುಗಿದಾಗ - ಅವನನ್ನು ದೇವರು ಅರಸನನ್ಯಾಗಿ ನೇಮಿಸಿದನು (2 ನಮುವೇಲ 2:4). ನಿರ್ವ ಒಂದು ವೇಳೆ ದೂರ ದೇಶದಲ್ಲಿದ್ದರೆ ಮನೆಗೆ ಹಿಂದಿರುಗು ಎಂದು ನಾನು ನಿಷ್ಕಾಸಿತ ಉತ್ತೇಜಿಸುತ್ತಿನೆ.

ಮನೆಗೆ ಹಿಂದಿರುಗುವದಕ್ಕಿಂತಲೂ ಉತ್ತಮವಾದದ್ದು, ದೂರದೇಶಕ್ಕೆ ಹೋಗಿದೆ ಇರುವುದು. ಒಂದು ವೇಳೆ ದೂರದೇಶಕ್ಕೆ ಹೋಗಲು ಶೋಧನೆಗೊಳಗಾದರೆ ತಪ್ಪಿಹೋದ ಮುಗನು ಹಾಗೂ ದಾಖಿಲದನ ಉದಾಹರಣೆಯನ್ನು ನೆನೆಹಿಸಿಕೊಳ್ಳಲಿ. ದೂರದೇಶಕ್ಕೆ ಹೋಗದವೇಲ್ಲರೂ ಹಿಂದಿರುಗಲು ನಾಧ್ಯವಾಗಲಿಲ್ಲ, ಹಿಂದಿರುಗಲಾಗದವರ ಹಲಸ್ತಿತಿಯು ಅತ್ಯೇಕ ಕಳೆಬಾರಹಗಳಾಗಿ ಅದೇ ನೇಲದಲ್ಲಿ ಹಾಂಬಲ್ಪಟ್ಟಿವೆ.

ನಿನ್ನ ಇನ್ನು ದೂರ ದೇಶದಲ್ಲಿ ಸಿಕ್ಕಿತ್ತಾಕಿಕೊಂಡಿರುವುದಾದರೆ ನಿಮಗಿರುವಂಥ ದೇವರ ವಾಕ್ಯವೇನಿಂದರೆ ಮಾನಸಾಂತರ ಹಟ್ಟ ಶಾಧಿಸಿಲ ದೇವಜನರ ಬಳಗೂ ದೇವರ ಬಳಗೂ ಹಿಂದಿರುಗಿ (ಅಂತೋನ್ತಲರಕ್ತಯುಗಳು 8:22; ಯಾಕೋಬ 5:16) ನಿನ್ನ ಈ ಕಾರ್ಯವನ್ನು ಮಾಡಲು ನಾಧ್ಯವಾದರೇ ಮಾಡು. ಒಂದು ವೇಳೆ ದೂರದೇಶಕ್ಕೆ ಹೋಗುವಂಥ ಅಲೋಚನೆಯಲ್ಲಿರುವದಾದರೆ ಈ ಅಲೋಚನೆಯ ಹಲಣಾಮವೇನಾಗಬಹುದು ಎಂದು ಯೋಜಿಸು. ನಿನ್ನ ಹೋಗಲೇ ಬೇಡ!

ಇತ್ಯಾಜಿತಗಳು

¹ದಾಖಿಲದನು ಥಿಲ್ಲಿಯದಲ್ಲಿ ಎಷ್ಟು ವರ್ಣ ಇದ್ದನ್ನು ಎಂದು ನಿರ್ದಿಷ್ಟವಾಗಿ ಹೇಳಲಾಗದು ಮಾಲ

ಭಾಷಯಲ್ಲ 1 ನಮುದೆಲ 27:7 “ಒಂದು ಪರಿಷ್ವಾ ನಾಲ್ಕು ತಂಗಳು” ಎಂದು ಹೇಳತ್ತದೆ. ಅದು ಒಂದು ವೇಳೆ ಅಧಿಕ ನಮಯ ಎಂಬುದಾಗಿಯೂ ಇರಬಹುದು. ಗರ್ತು ಲೂಲಿನಲ್ಲ ಅವನು ಕಳಿದ ನಮಯ ಎಂಬುದಾಗಿಯೂ ಇರಬಹುದು. ಗರ್ತು ಲೂಲಿನಲ್ಲ ಅವನು ಕಳಿದ ನಮಯವನ್ನು ನೇಲನಡಿ ಇರಬಹುದು ಹೇಗೂ ನಾಪು (NASB) ಉಪಯೋಗಿಸಿ ನುತ್ತಿರುವದಲಿಂದ ಫಿಳಿಷ್ಟಿಯರ ಮಧ್ಯದಲ್ಲಿ ದಾಖಿಲನು ಹದಿನಾರು ತಂಗಳಿಗಳ ಕಾಲ ಇದ್ದನು ಎಂದು ತಿಳಿಯತ್ತೇವೆ. ² ಫಿಳಿಷ್ಟಿಯರ ವಿಷಯ ತಿಳಿಯಲು “ಫಿಳಿಷ್ಟಿಯ” ಎಂಬ ಹಾರವನ್ನು ನೋಡಿಲಿ. ³ ನಮುದೆಲ 5:2. ⁴ ನಮುದೆಲ 31:10. ⁵ ಯೆಹೋಜೀವ 13:2. ⁶ ಐಪ್ರೇಚೆ 1 ನಮುದೆಲ 13:5. ⁷ ಹಣ್ಣಾಗಳ ಯೂದನ ಕುಲಗಳಿಗೆ ನೇಲದಪುರಿಗಳಿಗಿಂತನು (ಸ್ವಾಯ ಸ್ಥಾಪಕರು 1:18, 19), ಅದರು ಫಿಳಿಷ್ಟಿಯರನ್ನು ನಂತರಾಂಶಹೋರಾತುವದಾಗಳ ಅವರನ್ನು ಹತೊಣಿಯಲ್ಲಿರುವದಕ್ಕಾಗಿ ನಾಧ್ಯಬಿಲ್ಲ (ಸ್ವಾಯ ಸ್ಥಾಪಕರು 1:19). ತರುಗಿ ಬದು ಹಣ್ಣಿಗ ಗಳು ಫಿಳಿಷ್ಟಿಯರ ಪಶ್ಚಾಯತ್ತ (ಸ್ವಾಯಸ್ಥಾಪಕರು 3:1). ⁸ ಸ್ವಾಯಸ್ಥಾಪಕರು 10:6, 7; ಇತ್ಯಾದಿ. ⁹ ಸ್ವಾಯಸ್ಥಾಪಕರು 13:1. ¹⁰ ಸ್ವಾಯಸ್ಥಾಪಕರು 16:4, 5.

¹¹ ಹೋಜನು 1 ನಮುದೆಲ 5:1, 2. ಮಂಜಳತ್ತದ ದೇನೆಯಿಂದ ಅವಲಿಗೆ ಬಹಳ ಹಿಂಸೆ ಉಂಟಾಯಾಗು ಕಾಗೂ ಫಿಳಿಷ್ಟಿಯರ ಅವರನ್ನು ಅವರ ದೇಶದಿಂದ ಹೊರಡಿಸಿಬಂದ್ರು (1 ನಮುದೆಲ 6). ¹² 1 ನಮುದೆಲ 10:5. ¹³ 1 ನಮುದೆಲ 13:16-18. ¹⁴ ದಾಖಿಲನಿಗೆ ಅವನ ನಂಗಡ ಇದ್ದಂಥ ಅರುನಾರು ಜನರನ್ನು ಕಾಹಾಡುವಂಥ ಜವಾ ಬ್ಳಾಲಿಯ ಇತ್ತು ಅವರನ್ನು ಅವರ ಕುಟುಂಬವನ್ನು ಕಾಹಾಡುವದು ಕಷ್ಟವಾಗಿತ್ತು ಈ ಯೋಜನೆಯು ಅವನಲ್ಲಿತ್ತು. ಅದರೆ ದಾಖಿಲನು ತಾನು ಮಾತ್ರ ನೋಲಸಿಂದ ತಪ್ಪಿಸಿಕೊಳ್ಳಲ್ಪ ಆಳಿಯನ್ನು ತೋರಣಡಿಸಿದನು. ¹⁵ Kenneth Barker, gen. ed., *The NIV Study Bible* (Grand Rapids, Mich.: Zondervan, 1985), 415. ¹⁶ 1 ನಮುದೆಲ 28:2; 29:8ನ್ನು ಗಮನಿಸಿ. ¹⁷ ಅನೇಕ ಬಿವರಣೆಗಾರರು ದಾಖಿಲನಿಗೂ ಮಧ್ಯದಲ್ಲಿ ಒಡಂಬಡಿಕೆ ಇತ್ತು ಎನ್ನುತ್ತಾರೆ. ಯಾಕೆಂದರೆ ದಾಖಿಲನು ಎಲ್ಲಿಯವರಿಗೆ ಅವನಿಗೆ ಅಡಿಯಾಜಾಗಿ ತೋಳಿಯನ್ನು ತೊಳುತ್ತಿದ್ದನೋ ಅಲ್ಲಿಯವರಿಗೆ ಅವನು ಜಿಕ್ಕಿನಿಲ್ಲ ಜೀವಿಸಲು ಅವಕಾಶವಿತ್ತು. ¹⁸ ಇದು ಅಧ್ಯಾತ್ಮಿಕ ವಾದಂಥ (ಮುಯಾಬಾಲಾವಾಗಿತ್ತು). ¹⁹ “ಕಷ್ಟಕರವಾದ ನಮಯದಲ್ಲಿ ಬದುಹುದುವದು ಹೇಗೆ” ಅನ್ನುವ ಪ್ರೀತಾ ರಾರ್ ಮುಡೆಯಂಥ ಫೆಲುವಳ ಅಂತ್ಯ ನಂಜಿಕೆಯನ್ನು ನೋಡಿ. ²⁰ ದಾಖಿಲನು ತೋಳಿಯನ್ನು ಎಲ್ಲ ಮಾಡಿದನು ಅನ್ನುವದು ಆಕಾಶನಿಗೆ ಘೂರಿಬಿಕವಾಗಿ ತಿಳಿದಿರಿಲ್ಲ (1 ನಮುದೆಲ 27:11).

²¹ ಬಿರಹಗಾನು ಒಂದು ಚಾರೆನ್ನು ನೇಲಸಿದ್ದಾರೆ, “ಆದುದಲಿಂದ ಜಿಕ್ಕಾಗ್ ಹಣ್ಣಾವು ಈ ದಿನದವರೆಗೆ ಯೂದಾಯ ಅರನನಿಗೆ ನೇಲದ್ದೂರಿದೆ” (1 ನಮುದೆಲ 27:6). ಒಂದು ವೇಳೆ ಈ ಭಾಗವು ಮೂಲ ಶ್ರುತಿಯ ಭಾಗವಾಗಿದ್ದರೆ ಅನೇಕ ಪಂಜಾಗಳ ಹಿಂದೆಯೇ ಹಲವುಂಟು ಪುನ್ರುತ್ಪಾಗಿತ್ತು. ²² ಜಿಕ್ಕಾಗ್ ಹಣ್ಣಾವು ಮತ್ತು ಇಲ್ಲೆನ ಮಧ್ಯದಲ್ಲಿ ಬೆಂಧು ತಪ್ಪಣಿನಲ್ಲಿ ಇತ್ತು ಮೂಲತ ಈ ಹಣ್ಣಾವು ಸಿಮೆಯೋನಿನ ಕುಲಕ್ಕೆ ನೇಲರಾಗಿತ್ತು (ಯೆಹೋಜೀವ 19:5), ಅದರೆ ತೋನೆಯಲ್ಲಿ ಯೂದಾ ಕುಲಕ್ಕೆ ನೇಲರ್ಪಿಜಿತು (ಯೆಹೋಜೀವ 15:31). ಫಿಳಿಷ್ಟಿಯರ ಯೂದಾ ಕುಲದವರಿಂದ ಪಶ್ಚಾದಿಸಿಕೊಂಡರು. ಎಲ್ಲಾ ನಮಗೆ ಸ್ಥಾಪಿತಾಗಿಲ್ಲ. ²³ ನೋಡಿಲ ಯೆಹೋಜೀವ 13:2. ಉತ್ತರ ಭಾಗದ ಕಾನಾಸಿನಲ್ಲಿ ಯೋಳದೇರೇಸಿನ ಪೂರ್ವಕ್ಕೆ ಇದ್ದ ಗೆಳುಗ್ರಾರೆ ಇವರು ಎಂದು ಅಹಾಧ್ಯ ಮಾಡಿಕೊಳ್ಳಬಾರದು (2 ನಮುದೆಲ 15:8). ²⁴ ಅಡಿಕಾಂಡ 36:12, 16. ²⁵ 1 ನಮುದೆಲ 30 ಅಮಾಲೇಕ್ಯದಲ್ಲಿರುವ ನೋಲನು ನಂತರಿಸಿದ ಮೇಲೆ ಅವು ಹೆಚ್ಚಾಗಿದೆ ನಾಧ್ಯಾಯತ್ತ (ಅರನನಿಸ್ಸು ಹೊರಡಿತಪಡಿಸಿ) (1 ನಮುದೆಲ 15:7-9)? ಬಹುತ “ಶೂಲಿನವರೆಗೆ” ಮಾತ್ರ ಅವರನ್ನು ನೋಲನು ಕೊಂಡಿದ್ದನು (1 ನಮುದೆಲ 15:7). ಬಹುತ ದೇವರ ಅಷ್ಟಣೆ ನೋಲನಿಗೆ ಸೀಬುತವಾಗಿತ್ತು. ²⁶ ಯೆಹೋಜೀವ ಜನಕಾಂಡದಿಂದಲೂ, ಅಮಾಲೇಕ್ಯದ್ದು ಇನ್ನೂಯೆಲ್ಲವೂ ವೈಲಿಗಳಾಗಿದ್ದರು (ಬಿವೇಳಜನ ಕಾಂಡ 17:8-16) ಹಿಳ್ಳಿಯನ್ನು ಆಡಿತ್ಯದವರಿಗೆ (ಹೋಜನು 1 ಪೂರ್ವ ಕಾಲಪೃತ್ಯಾಂತ 4:41, 43). ²⁷ “ನೇರೀವ್ರೋ” ಎಂಬುದಾಗಿಯು ಅರ್ಥಮಾಡಿಕೊಳ್ಳಬಹುದು. ²⁸ ಈ ಸ್ಥಳವು ದಕ್ಷಿಣಭಾಗಕ್ಕೆ ಇದ್ದಲಿಂದ ಈಗಲೂ “ನೇರೀವ್ರೋ” ಎಂದರೆ “ದಕ್ಷಿಣಕ್ಕೆ” ಎಂದು ಕರೆಯಲ್ಪಟ್ಟದೆ. ²⁹ 1 ಪೂರ್ವ ಕಾಲಪೃತ್ಯಾಂತ 2; ಅರಜುಕಾಂಡ 13; ಯೆಹೋಜೀವ 14; 15). ³⁰ ಸ್ವಾಯಸ್ಥಾಪಕರು 1:16.

³¹ 1 ನಮುದೆಲ 28:3, 5-25 ಈ ಹಣ್ಣದಲ್ಲಿ ಈ ಪುನ್ರುತ್ಪಾದಿಸಿದ್ದ ಮಾಡಿರುವದಿಲ್ಲ ದೇವರ ಜಿತ್ಪಾದರೆ ನೋಲನ ಹಾರದಲ್ಲಿ ಇದನ್ನು ವಿವಲನಲಾಗುವದು. ³² 1 ನಮುದೆಲ 30:1 ನೋಡಿಲ. ³³ ಅನ್ನಾಯೆಲ್ಲವೂ ನಂಬೆಯಾಧಿನಲು “ಇತ್ಯಾಯ” ಹದವನ್ನು ಉಪಯೋಗಿಸಲಾಗಿದೆ. ಫಿಳಿಷ್ಟಿಯರ ಭಾಯಲ್ಲಿ ನಿಜವಾದ ಅರ್ಥವು ತತ್ತ್ವಮಾತ್ರಗಳಿಂಡಿ. ಇನ್ನಾಯೆಲ್ಲವೂ ಸ್ವರ್ಪಕ ತಮ್ಮನ್ನು “ಇನ್ನಾಯೆ

լ్యాటు” ఎందు కంఠిప్పటి. ఈ పదవు దేవరు అపరేషన్‌డిగె మాడికోండ ఒడంబడికేగే సూజనేయాగిత్తు, “ఇజయ” ఎంబుదు అపర భాషియాగిత్తు, ³⁴మూల హద “దినగటు కాగుం వషణ” ఎంబుదాగి ఇదు అనేక వషణగటు ఎంబుదాగియు నరళ ఆధికింద ఒందు వషణక్షింత మేల్చుప్పు” వషణ మత్తు నాల్ను తింగళ నమిలువాదద్దు (NASB) 1 నముచేల 27:7. NIV “వషణక్షింత మేల్చుప్పు”; NEB యిల్ల “బందు వషణ మత్తు హేజ్సాగి.” ³⁵కంతు వషణగట హిందిన కాంగుగటన్ను అపరు ఇన్ను నేనీసిహించాందరు “దాబిందను సంపరిసిదను” (1 నముచేల 29:5). యుద్ధప ఫోలరవాదాగి ఇన్నాయెల్చు ఫిలిష్టియర మధ్యదల్ల అపలగే బిరుద్ధపాగి హోలాండువాగే సోలన శృంగారే హాత్రుగాబిహుదు ఎందు తిజదరు (1 నముచేల 14:21). మత్తు అదే సంభాషినలు అప్ప బయినాల్ల. సోలన శృంగారే హాత్రుగాబిహుదను యుద్ధ నమయదల్ల గుంపుగటన్ను లదలాయినబహుదెందు యోజిసిదరు. ³⁶ఆకిణను “కంతనాణె” ఎందు ఆక్షయువాద పదవన్ను లహయించినుత్తిద్దానె (1 నముచేల 29:6) “కంతను” అందరే “యోకేంపను” అధివా యావ పలచుద్దావాద నామవన్ను ఉఱ్ఱిలసి ఆకిణను దాబిందన సంగడ మాతానాండుత్తిద్దానె. దాబిందన దేవరు ఎందను. ³⁷“సిన్నుందిరువ సిన్న దేవర సేవకరు” ఎందు 1 నముచేల 29:10రల్ల ఆకిణను మాతానాండుత్తిద్దానె. ఒందు వేళే తన్నన్నె త్రభుపు ఎందు యోజిసిద్దనోా? దాబిందను బిస్కోన్నల్లరపాగ అవసోధనే నేలించాండ ఇన్నాయెల్చుర కులతాగి మాతానాండున్నానె ఎందు కేలపరు యోజిసుత్తారే (1 పూర్వకాలచ్చుత్తాండ 12:19-21). ³⁸1 నముచేల 29:11 “ఫిలిష్టియర ఇబ్బేలగే హోదాగు.” అల్ల ఇన్నాయెల్చు ఇఖలకొండిద్దారు (29:1). ఆదరే సోల యోలానాతానాను మరణహోందిద (1 నముచేల 31:1) న్యాశవాద రిల్యూప పషణక్షేత్రహోదరు (2 నముచేల 1:21). ³⁹ఆకిణను దాబిందనస్తు సందెల తయ దేవహాతసో హోలాయిద్దసు (1 నముచేల 29:9), ఇదర అధి దాబిందను సప బిషయదల్లయి కశంక రహితాగిద్దాను. ⁴⁰1 నముచేల 30:14, 16, 24 కెలాక్యు (క్రైస్తవిషయపరు) ఫిలిష్టియరోందిగే శై జోఎడి సిదపరు (యెహజీల 25:16; జెఫన్స్ 2:5; ఇత్తాది). “కాలేజిన్ నగేంప” అదు హెబ్రోఎని దళిం భాగాదల్లత్తు.

⁴¹అపర కొన్నిద హందిగటంతిరాల్ల తెళ్లగిద్దు మనష్యర తేలాంగాంస్తు సీఇచుంతిద్దారు. ⁴² నముచేల 23:13-17. ⁴³1 పూర్వకాలచ్చుత్తాండ 12:1, 2, 20రల్ల ఇస్కున్ల బాసహాగిద్ద దాబిందనస్తు సంధినలు బేంజిబున మత్తు మనస్తు కులపదపరు నప బందరు. వజనగట 22 “దాబిందన సహాయక్కే త్రతి దినపూ హోన గుంపుగట బుర్రిత్తిద్దపు; అపన స్పెన్స్పు దేవసేన్స్యుదష్టు దొడ్డుదాయతు.” ⁴⁴యుద్ధ భూబియల్ల యోలానాతానాను తన్న జిపక్కాగి హోలాండుత్తిద్దాను. ⁴⁵1 నముచేల 30:2రల్ల దాబిందను ఎల్లరస్తు కేందు హాకిదంతే అమాలేక్యు అపర కుముంబగటన్ను సేరే తెగేదు కేందు హోదరు ఆదరే “యారస్టు కొల్లాపల్ల.” అమాలేక్యు అపరన్ను మానభంగపడిసి, బగుష్టలిగే గులామరాన్నాగి మాడలు యోజిసిదరు. ఆదరే దేవపరు అపరన్ను సంరక్షిసిదను. ⁴⁶జిస్కున్ల అపలగే కేందుతే ఉంచాయతు. ⁴⁷దాబిందన అపరన్ను సంరక్షిస్తేనే ఎందు హేజిద మేలే ఉంచాయతు. ⁴⁸1 నముచేల 30:17రల్ల తజుమెగోండియచ ఇబుయ హద “నాయిస్తుచూన” ముంజానే యాకేందరే ఇజయ దివసపు సాయంకాలదింద తూరంబపాగుత్తిత్తు. దాబిందను మరుదిన కేందుత్తారేయంద సూయిస్తుచూదపరేగా యుద్ధ మాడిదను. ⁴⁹నాబిర స్పెన్స్యుదపరు అందరే (1) అపర అయినారు జనర హేండపె మక్కలన్ను కుతోణయల్లిప్పిద్దరు. (2) అపర సంశ్యేయు ఎల్ల కడెయల్లయు త్రనలిసిత్తు (1 నము చేల 30:16), (3) తప్పిసికేందు నానుందు జనర అందరే అపరల్ల ఒందు భాగ్ మాత్ర (1 నముచేల 30:17). ⁵⁰ఇత్తేలన్ను సుత్తుపరిద్ద జనాంగాగట మేలే ఇదు దాబిందన మేలదనేయ జయపాగిత్తు. నమ్మ ముందిన సంజకెయల్ల నోఇంపంతే దాబిందను ఆ నుక్కల దేలాగటన్ను కుతోణయల్లిప్పిద్దపు.

⁵¹అరబ్బుకాండ 31:27 యుద్ధక్కే బారదవలగు కేళశ్యియన్ను హంజబేలిత్తు (యెహేలాప 22:8), కిందే లుజడ 200 జనర కుమంబగటగే మాత్ర సంకాయ సిలెడబేలిత్తు (కోలాపు 1 నముచేల 30:25). దాబిందను ఇదన్ను పున ద్వృథపడిసిదను. దేవపలగారి ఆల్చ సేచే మాడిదపలగు ఈ 30:24 వాక్యభాగ త్రైలత్తుక సిదుత్తరే. ⁵²1 నముచేల 30:26-31 కేలపు న్యాశగటన్ను కుగులూ నోఇంపబహుదు; కేలపు న్యాశగట ఇయపదిల్ల. దాబిందను అపన

ಜನರು ನಂಜಲಿನ್ನತಿದ್ದ ಇತರ ಸ್ಥಳಗಳ (ಪಜನ್ 31). ಈ ಎಲ್ಲಾ ಸ್ಥಳಗಳಲ್ಲ ದಾವಿಳದನು ಬೀಡುತ್ತಿದ್ದನು, ಬಹುಮಾನಗಳನ್ನು ನಿರುಪಿಸಿದರು ಮೂಲಕ ತನಗೆ 10 ವರ್ಷಗಳ ಕಾಲ ನ್ಹಾಯ ಮಾಡಿದವರಿಗೆ ಪಂದನೆಯನ್ನು ತ್ರಾಪಿಸುತ್ತಿದ್ದನು. ಇತರರೊಂದಿಗೆ ನಂಬಿಂಧವನ್ನು ಪ್ರಾಪ್ತಿಸಿದನು. ಅವನು ತನ್ನ ವೈಲಾಂಗನ್ನು “ದೇವರ ವಿರೋಧಿಗಳು” ಎಂದು ನಂಬಿಂಧನ್ನಿಡ್ದನು (ಪಜನ್ 26) ದಾವಿಳದ ನನ್ನ ಸಿಂಹಾನನಕ್ಕೆ ತರಲು ಇದು ದೇವರು ಯೋಜಿಸಿದ ಯೋಜನೆ. ⁵³ಅಜಿಯ 6:4-6; 10:23-31; ಮುಂತಾದವುಗಳು. ⁵⁴ಮೂಲಕ 1 ನಂಖುವೇಲ 2 ನಂಖುವೇಲ ಒಂದೇ ಪ್ರಸ್ತುತವಾಗಿದ್ದವು. 2 ನಂಖುವೇಲ ದಾವಿಳದನ ಜಲತ್ವಯನ್ನು ಮುಂದುವರಿಸುತ್ತದೆ. ⁵⁵ಅಮಾಲೇಕ್ಯರು ಉತ್ತರ ದಿಕ್ಕಿನಿಂದ ಬಂದಿದ್ದಲಿಂದ ಅವರೊಂದಿಗೆ ಮಾಡಿದ ಯುದ್ಧದ ಶುಲಕ ತಿಳಿಯಾಲ್ಲ. ⁵⁶ಅರನನಾದ ನೌಲನು ಗಾಯಗೊಂಡಾಗ ನೌಲನ ಕೊಲಿಕೆಯ ಮೇಲೆಗೆ ಅಮಾಲೇಕ್ಯರೇ ಅವನನ್ನು ಕೊಂಡೆಪು ಅಂದರು. 1 ನಂಖುವೇಲ 31:4 ಹೇಳುತ್ತಾ ನೌಲನು ತನ್ನನ್ನು ತಾನೇ ಕೊಂಡು ಕೊಂಡನು. ದಾವಿಳದನಿಂದ ಬಹುಮಾನ ಹಡೆಯುವ ಕಾರಣದಿಂದ, ಅಮಾಲೇಕ್ಯರು ನುಳ್ಳ ಹೇಳಿದ್ದರು. ನೌಲನ ಮರಣದ ನಂತರ, ಒಬ್ಬ ಸಿಹಾಯ ಅವನ ಕಿರಣವನ್ನು ಮತ್ತು ಕಡ್ಡಗವನ್ನು ಕಡ್ಡಿಕೊಂಡು ಬಂದಿದ್ದನು. ಅವನು “ದೇವರ ಅಭಿಷರ್ಹನು” ಮೇಲೆ ಕೈ ಮಾಡಿದ್ದಲಿಂದ, ದಾವಿಳದನು ಅವನನ್ನು ಗಲ್ಲಗೇಲಿಸಿದನು. ಅಮಾಲೇಕ್ಯರು ಬಹುಮಾನದ ಬದಲಾಗಿ ಮರಣವನ್ನು ಸ್ವೀಕರಿಸಿದರು. ⁵⁷“ಯೋನಾತಾನನ ಕೊರತೆಯಲ್ಲ ನ್ನೇಹಿತ” ಮತ್ತು “ಮುಖ್ಯಗಾರಿ ಹೃದಯವು ತೂಗಿತು” ಎಂಬ ಫೆಬ್ರವರಿಯ ಅಂಗಳನಂಜಿಕೆಯನ್ನು ಪುನುರ್ ಹಾರ್ಡ್ ಮುದೇಯಲ್ಲಿ ನೋಡಿ.